

ಸೌಹಾರ್ದ ಸಹಕಾರಿ ಸಂಘದ ಸ್ವಾಗತ ಸಂದೇಶ



ಸೌಹಾರ್ದ ಸಹಕಾರಿ ಸಂಘದ ಸ್ವಾಗತ ಸಂದೇಶ

(ಸೌಹಾರ್ದ ಸಹಕಾರಿ ಸಂಘದ ಸ್ವಾಗತ ಸಂದೇಶ)

'ನಿರ್ಮಾಣ ಭವನ', ಡಾ.ರಾಜ್ ಕುಮಾರ್ ರಸ್ತೆ, 1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010.

ತೆಲೆಫೋನ್ 080-23378375-80

souharda@souharda.coop www.souharda.coop

ಸೌಹಾರ್ದ ಸಹಕಾರಿ ಸಂಘದ ಸ್ವಾಗತ ಸಂದೇಶ

ಸೌಹಾರ್ದ ಸಹಕಾರಿ ಸಂಘದ ಸ್ವಾಗತ ಸಂದೇಶ

ಸೌಹಾರ್ದ ಸಹಕಾರಿ ಸಂಘದ ಸ್ವಾಗತ ಸಂದೇಶ

I AUZAZA è LPÀ a Æ® a ÆAvè

NA AUZAZA A aZAZA A aÇÀ aÆAA¹ eÆMÁaLi
zãªÁ ..ÁUA AiAXÁ ¥ÆªÄÖ A eÆEÆEÆ G¥Á MÆ
PÆÆEÆEÆ aÆAvè kAw: PÆÆA
PÆÆEÆ aÆEÆ PÆAvPÆÆµªLi
PÆÆEÆ aÆAvPÆÆPÆÆAiÆÆ aÆ
PÆÆEÆEÆ aÇÀ °kµÁ dÆ°ÆEÆ«Ä
PÆÆA aÆDPÆEw: PÆÆEÆ °ZÆAiÆÆª aÆ
PÆÆEÆPÆÆ AUªÇÀ aÆEÆEÆ AiAXÁ aÆ A PÆÆAv
NA ±ÆAw: ±ÆAw: ±ÆAw:

PÆÆqÆEÆªÆZÆ

ŞAZÆUÆÆ,

EÆªPÆE MnÜE °ÉÖ °ÁPÆEÆt
MÆÆAiÆª aÆAvÆUÆÆEÆB DqÆEÆt
MSqÆEÆEÆSgÆ Cj vÆ PÆÆÆÆª ..ÁÆÆEÆt
MªÆÆEÆEÆª ±ÆZÆP ..DÜ ..ÆªUÆÆAZÆ
MÆÆÆÆEÆµÆÆª aÆÆqÆEÆt
EÆÆª PÆÆAiÆÖ EÆÆªª aÆEÆÆ Ni EÆÆª zÆ°Æ
MAzÆqÆPÆÆCÆPÆÆAvGÆ
«±ÆAw EÆÆª KPÆÆÆ¥GÆÆ UÆj AiÆÆAvGÆ.

NA ±ÆAw: ±ÆAw: ±ÆAw:

„P PÁgÀ VĀvÉ

„PĀAd °É DgÁzĀ °PĀAgĀ, „ĀĀ °É DgÁzĒĀ !
„ĀgMĀ āĀĀVĀ PÉ °É „PĀ »vĀ „PĀj VĀ OĀ „ĀzĒĀ !!
„PĀj VĀ OĀ „ĀzĒĀ !!Ÿ!
„PĀAd „É »Ā „Ā „Āw OĀ ĀĀ°i, ±Āµk zĀĒĒ°Āi °PĀ «Ā°Ā !
zĒĀ „ĀĀxĀ, eĀĒĀ OĀ ŸĒĒĀFĀ, „PĀAd „É »Ā °PĀ «Ā°Ā !
ĀĀ°Ā „PĀĒi | Āui ŸĒĒiĀ zĀPĀĒĒ eĒĒ ŸĀĀĀĀ „Ē „ĀĀĀ ĒĀ !!
„ĀgMĀ āĀĀVĀ PÉ °É „PĀ »vĀ „PĀj VĀ OĀ „ĀzĒĀ !!
„PĀj VĀ OĀ „ĀzĒĀ !!Ÿ!
„PĀĒi CĀĀĀi «Ā°Ē „PĀ PĒĒĀ, PĒĒ-Ā°Ā ĒĀ GŸĀQŸi °ĒĒ !
„PĀ „ĀĀ°QŸi, „ĀĀj vi, „PĀxĀ Ogi „ĀgQŸi °ĒĒ !
zĀĀĀ ĒĀĀ, GŸPĀgĀ ĒĀĀ ĀĀ°i, CŸĒĒĒi Q „ĀĀĒĀ !!
„ĀgMĀ āĀĀVĀ PÉ °É „PĀ »vĀ „PĀj VĀ OĀ „ĀzĒĀ !!
„PĀj VĀ OĀ „ĀzĒĀ !!Ÿ!
„ĀµĀ, ŸĀĀvi, eĀw eĒĒ °Ā °ĒĒ, „ĀgMĀ āĀĀ PÉ ŸĀVĀ „PĀ !
UĀĀĀi, ĒUĀi, āĒPĀĀ Vj dĒi, CŸĒĒĒĒ °Ē ŸĀzĀ „PĀ !
dĒĀ PÉ „ĀR āĀ »Ā VĒ °Ē, „PĀAd-„ĀSi OĀ zĀgĀĀ !!
„ĀgMĀ āĀĀVĀ PÉ °É „PĀ »vĀ „PĀj VĀ OĀ „ĀzĒĀ !!
„PĀj VĀ OĀ „ĀzĒĀ !!Ÿ!

Back Cover

-: aÉÆZÀ® aÀiÁVÀÀ :-

gÁdázÀ È°ÁZD P PÁJ ZMÀ^a MUEFUA12 a M DUMÀ. F C^a K^a iÀ° egÁdázÁZÁVÀ2550PKEI
°EZM È°ÁZD P PÁJ U^a MÀ ¥ÁGÀ PÁV^aÉ GvP^a ÁV PÁiÀD^a D» ÁW^aÉ P PÁGÀ
PÁVZP è EwÁaEÀ a M DUMÀ è F È°ÁZD P PÁJ U^a MÀ PÁVZP è a ÁUPÁVZÉ gÁdázÀ
P PÁJ U^a MÀ °ÁUME Á^a D^a P^a a ÁVÁU G PÁGZÁ U PÁEÀ Á¼CZÉ F PÁVZP è PÁVZP è
ASÁV PÁV PÁiÀ^a ÁZPÀ eÉVUÉ UÁV P PÁV PÁV PÁiÀ PÁŠZÁ M ÁiÀP^a P PÁJ ÁiÀ
C¥ÁPÉ

gÁdázP è È°ÁZD P PÁJ ZMÀ^a MÀiÀ a ÁVÀ Á PÁiÀV ±Á EŠZPÁV gZÉEÁiÀV
PÁiÀD^a D» ÁW^aÉ^a Á M ÁiÀP^a P PÁJ ÁiÀ gÁM^a ZÁ P PÁJ PÁVZÁ KPÉPÁ «2µ^a
Á PÁiÀVZÁV gÁdázÀ È°ÁZD P PÁJ U^a MUE gÁV^a ZPÁ, v^aÁ ÁW PÁiÀD^a P ÁU^a MÀ
°KÁPÉVÁVŠACg^a ÁZÁ V PÁUÉW¼CZÉ ¥Á^a M D È°ÁZD P PÁJ Á U^a MUECUM^a ÁZÁ
«µÁiÀU^a MÀ DZj 1 MAZÁ CÉZÁ «µÁiÀÁZÁJ VÁ v^aÁ ÁW PÁiÀÁD^a UÁGk (Need Based
Training) a ÉÁB °KÁPÉVÁVŠGÁ ÁUÁWZÉ

gÁdázÀ CÉÁPÁ È°ÁZD P PÁJ U^a MÀ PÁVZP è »ÉB^a ÁiÀ° è ¥ÁÁVÁ 2013-14EÁ Á° ÉP è
«µÁiÀÁZÁJ VÁ v^aÁ ÁW PÁiÀD^a P ÁZÁ C^a iÀ° è Á° a Á ME-ÁW PÁU^a MÀ °ÁUME ZÁÁ
ZÁR-ÁW PÁU^a MÀ» «µÁiÀPÉ ÁSAC^a P ZÁVÉ v^aÁ ÁWÁiÀEÁB DÁIÉÁF ÁÁVZÉ F «µÁiÀ
È°ÁZD P PÁJ U^a MÀ Á° a Á ME-ÁW PÁVZP è ¥ÁiÀÉÁDÉPÁJ ÁiÀÁUP ZÁiÀZÁ
Mj ÁQÉ ÁÁVZÉF v^aÁ ÁWU^a MÀB «ÁUÁ a Ái ÉP è EÁÉ PÁ GZÁ^a ÁÁVZÁV PÁUÁ«
«ÁU^a ZP è 4, UÁ^a SÁUÁD «ÁU^a ZP è 02, a É ÉGÁ «ÁU^a ZP è 01, ÁUÁÉGÁ «ÁU^a ZP è
02 Áj ZÁVÉMI ÁE09 PÁiÀD^a P ÁU^a MÀB EÁÉ PÁ a PÁ PÁÁQÁ ÁVZÉ È°ÁZD P PÁJ U^a MÀ
a ÁÁR PÁiÀD^a D^a P^a °ÁUME Á° a Á ME-ÁW CXPÁ ZÁÁ ZÁPÁ ÁW «µÁiÀU^a MUE
ÁSAC^a P ZÁVÉ PÁiÀD^a D^a D» ÁW^aÉ^a 1 ŠACUMÀ F v^aÁ ÁWÁiÀ° è ÁUPÁ 1 ¥ÁiÀÉÁDÉÁ
¥ÁÉZÁPÉVÁV ÁZÁ C^a ÉPÁ

v^aÁ ÁW PÁiÀD^a P ÁU^a MÀ è ÁUPÁ Á^a C^a PÁ±PÉÁB ZÁ¥ÁiÀÉÁUP ÁÁR PÉVzi P PÁJ ÁiÀ
PÁiÀD^a D^a UÉ G¥ÁiÀÉÁUP ÁUÁ^a a ÁÁ»WÁiÀEÁB GvPÁ Á¥ÉME^a a ÁUÁZÁ
W¼ÁiÀ¥Á Á^a a PÁ PÁiÀVg^a ÁZj ÁZÁF v^aÁ ÁW PÁiÀD^a P ÁU^a MÀ C VÁVÁ a ÁM ZÁVZÉ
v^aÁ ÁWÁiÀ° è ÁUPÁ 1 ZÁEÁV v^aÁ ÁW PÁiÀD^a P ÁZÁ ŠUÉ^a a ÁC^a ¥ÁÁiÀ^a ÉÁB W¼1.

UÁGÁEÁXÁ eÁÁW P^a JÁ
CZi P^a JÁ

ΠΕΛΑΓΙ ΠΑ, Ε° ΑΖΩ, ΡΡΑΪ CΦΑΙΑΑ 1997

Πε, Α «α,Α	ΥΠΟΤ, ΑΣΙ
1 wΑΑΑΔΕΡΑΜ Π, Σ° ΑΖΑΖΑ «α ΑΖΩΜΑ	39
2 ΡΑ® «ΑωΑΙΑ Cα, Cü	40
3 «α ΑΖΩΜΑ «-É	41
4 Cα ΑqD CxΡ Α DzΑ±ΡÉ αΑΑΖÉ, ΜΕΑ d; Ü	44
5 DzΑ±ΩΜΑ αΑΑΑVΑΖΡ ΑΩΜΑ Cα Α-Αq	43

ΠΕΛΑΓΙ ΠΑ, Ε° ΑΖΩ, ΡΡΑΪ αΑΙΑ ΑΩΜΑ 2004

Πε, Α «α,Α	αΑΙΑ Α, ΑΣΙ
1 α, ΜΕ° CΦΡΑΪ UÉ eÁj αΑΑq®Α CΦD	13
2 eÁj UÉ½, ΑαΑ ΡΑΑΙΑD «zÁEA	14
3 d«ΑΑαΕΡ é··ΑCgαα··ΑΩΜΑ, Α»vÁ αCΘμD	
ZgÁ ΜΕΑ d; Ü αΑVΑU αΑΑΓΑΙ	15
4 EvgÁ D¹ΩΜΑ d; Ü	16
5 ¹gÁ, ΜΕΑ d; Ü αΑVΑU αΑΑΓΑΙ	17
6 αΑΑΓΑΙ αΑΑqΓ ΑUzÁ, ΜΕΑ αUÁDαUÉ	18
7 rOzÁgÁ CxΡ Α Rj ÁzÁgEÁ D¹ΑΙΑ MqMÉzÁ	
ÁCÁEΜÉ ΥΠΑΙΑ®Α ΥMgEÁzÁ	19
8 SÁ, V ΥgÁ ÁgÉ EvÁzCΩΜΑ αΑΑ-É d; ΑΙΑ Υj uÁαΑ	20
9 ··ΜΑ /αZΩΜΑ αΑVΑU vUÁzÉ °Át zÁ, ΑzÁΑΙΑU½Uv gÁ ÁC	21
10 d; Ü αΑΑqΓ ÁzÁ, ΜΕΑ ΠΑαΑΩΜΑ vÁ SÉ	22
11 ΥΡΡΑ αΑΑΓΑΙ zΡ é Rj ÁCzÁgEÁ αΑArzÁ vÁ; αAzÁV	
αΑArzÁ αAgÁ αΑΑΓΑΙ zΡ é GAmÁzÁ EμD	23
12 rOzÁgEÁ vÁ; αAzÁV eÁj UÉ½, ΑαΑ	
CΦDΑΙΑEAB; αEÁ αΑΑqÁ αÁzÁ	24
13 CEÁΡÁ rOΩΜΑ ΠΑαΑΩMzGÁ αÁUÁ D¹ΩΜΑ °ΑaΡÉ	25
14 wΑΥΑD I ÁtΑΙΑ αΑEvEÁzÁUÁ Cα EA ΠÁEKEEÁ, Ρ ΑvÁ	
ΥMαCΑΙΑ «gÁzÁ eÁj	26
15 wΑΑΑΔΕΡÉ αEzΡÁ d; Ü αΑΑqÁα «zÁEA	27

PÄEÄÖI PÄ , E°ÁZÄÖ , Ä°PÁJ CÇPÄIÄÄ°ÄÄ 1997gÄ ¥ÄÄÁgÄ «°ÄZÄUÄVÄÄ
°ÄUÄE ZÄ°Ä ¥ÄÄÁgÄ tUÄVÄÄ:
PÄ°A 39, WÄ | ÖUÄV ¤ŠAZÄPÄJ UÉ M | äÄS°ÄÄZÄZÄ «°ÄZÄUÄVÄÄ

- (1) VÄÄ°ZÄP È EÄJ AiÄ°gÄ°Ä ÄIÄÄ°ÄZÄ PÄEÄE°EP È KEÄ CqPPÄVZÄVÜKÄ , PÄ MAZÄ
PÄJ ÄIÄ gZIEÉ DqkzvÄ CxPÄ , PÄJ ÄIÄ °PÄÁgPÉ CEÄ-Ä , ÄÄÄIÄÄ°ÄZÄ
«°ÄZÄPÄ
- (J) ,ZÄ,ÄgÄ CxPÄ »ACÉÄ ,ZÄ,ÄgÄ ,ZÄ,ÄgÄ CxPÄ °ÄVEÄZÄ ,ZÄ,ÄEÄ°ÄE°PÄ°PÄI
ÄÇÜÄ°Ä°ÄUÄÄ E°ÄÄEÄÄ°É CxPÄ
- (©) ,ZÄÄ »ACÉÄ ,ZÄÄ CxPÄ ,ZÄÄ »ACÉÄ ,ZÄÄ CxPÄ °ÄVEÄZÄ ,ZÄ,ÄEÄ
°ÄE°PÄ°PÄI ÄÇÜÄ°Ä°ÄUÄ ÄVÄU ,ÄVÄ CzÄÄ ,KÄW, CxPÄ ,PÄJ ÄIÄ
ÄIÄÄ°ÄZÄ CÇPÄJ , KeÄmi CxPÄ EÉPÄE°ÄÄEÄÄ°É CxPÄ
- (1) ,PÄJ ÄIÄ CxPÄ CzÄÄ ,KÄW °ÄVÄUÄIÄÄ°ÄZÄZÄÄÄE »ACÉÄ ,KÄW; ÄIÄÄ°ÄZÄ
CÇPÄJ , KeÄmi CxPÄ EÉPÄ CxPÄ ÄIÄÄ°ÄZÄ »ACÉÄ CÇPÄJ CxPÄ
PÄJ ÄIÄ ÄIÄÄ°ÄZÄ °ÄVEÄZÄ CÇPÄJ , °ÄVEÄZÄ KeÄmi CxPÄ °ÄVEÄZÄ
EÉPÄEÄ EÄ°Ä°ZÄÖ²VÄ°PÄZÄgÄ CxPÄ ±Ä ,EISZÄ ¥Ä°ÇE°E°ÄÄUÄÄ EÄÄ°É
CxPÄ
- (r) ,ÄVÄ°ÄVÄUÄEÄÄIÄÄ°ÄZÄ ,PÄJ ÄIÄ CxPÄ MAZÄ [PÄmi KeÄ]-E°ÄÄUÄÄ
EÄÄ°ÉGzÄ°ZÄ
- CAVÄÄ «°ÄZÄPÄ WÄ | ÖUÄV ¤ŠAZÄPÄ UÉ M | äÄPÄZÄV °ÄVÄUÄ CAVÄÄ «°ÄZÄZÄ
ÄŠAZÄPÄ ÄIÄÄ°ÄZÄ ZÄ°ÄÄIÄEÄB CxPÄ EVÄÄ EÄPÄPÄUÄEÄB EÄÉPÄ ÄIÄÄ°ÄZÄ
[1«-i CxPÄ PÄÄÖPÄ CxPÄ gÄd , EÄÄIÄÄ°ÄIÄ CxPÄ OzÄEÄVÄPÄ
EÄÄIÄÄ°ÄIÄ ÄIÄÄ°ÄZÄPÄE) CÇPÄgÄ°ÄÄ | Ü-ÄgÄPÄZÄ°E

- (2) G¥PÄ°ÄÄ(1)gÄ GzÄ°ZÄUÄV, F PÄVÄPÄUÄEÄB MAZÄ ,PÄJ ÄIÄ gZIEÉ DqkzvÄ
CxPÄ MAZÄ ,PÄJ ÄIÄ °PÄÁgPÉ CEÄIÄ°ÄUÄ°Ä «°ÄZÄUÄZÄ ¥J UÄÄ ,PÄZÄV
C°ÄUÄÄZÄÄ
- (J) ÄIÄÄ°ÄZÄ ,Ä° CxPÄ°PÄI PÄ½PÉ (r°ÄÄÄÄq) CAVÄPÄ ,PÄngP CxPÄ
E°ÇgP , ÄVPE MSÄ ,ZÄÄZÄ CxPÄ MSÄ °ÄVÄ ,ZÄ,ÄEÄ EÄ°Ä°ZÄÖ²VÄ
°PÄZÄgÄ CxPÄ ±Ä ,EISZÄ ¥Ä°ÇE°E°ÄÄZÄ SgÄ ÄPÄZÄVÄ°Ä°ÄQ , Ä° CxPÄ PÄ½PÉ
°PÄI ,ÄŠAZÄPÄ ,PÄJ ÄIÄÄJ ÄZÄ°ÄÄQÄ°ÄÄPÄ°ÄÄUÄÄ;
- (©) ÄIÄÄ°ÄZÄ ,Ä°Ä CxPÄ°PÄI PÄ½PÄIÄÄ (r°ÄÄÄÄÄq) CAVÄPÄ ,PÄngP CxPÄ
E°ÇgP , °ÄE° ,Ä°UÄgEÄ ,Ä°ÄEÄB °ÄÝÄÄ °ÄÄQZÄ VÄgÄÄZÄÄ ¥PÄ°ÄV,
°ÄE° ,Ä°UÄgÄZÄ ,ÄVPE SgÄ ÄPÄZÄVÄPÄ ÄIÄÄ°ÄZÄ ,Ä° CxPÄ°PÄI

PÁV/PAIÁ „ASAZLP é „AWPÁ eÁ«ÁEÁZÁgÁAZÁ AIÁAÁZÁZbME áKES®UEAB
 „A ME®Á áAÁrgaÁZÁZbE áME® „Á®UÁgEA áAA´É eÁ«AAEÁZÁgÁAZÁ
 ° KEqÁ ÁUÁÁAPÁÁÁÁUMÁ.

(1) „PÁJ AiÁ CzPÁ GŸAZPÁ CxPÁ „AÁŸW, GŸAÁÁŸW, PÁAiÁÖZPÖ,
 ReÁÁa CxPÁ „kÁW „ZÁÁEÁZÁEAÁÁEÁ „ÁZÁ´DZPÉGZk „PÁZÁZÁAiÁAÁZÁ
 «áÁZÁ

(r) [OZÁEÁVPA áÁáDUMA PÁAiÁÁV, 1974 PÁAZÁPÁAiÁÁV EA.14 GP é EzPÉ «gÁZPÁZÁZÁV
 KEÁ EzÁUKEá „PÁ „ÁWA áÁVÁU CzPÁ EÉPÁ áÁDZPÁPÉ CxPÁ »ACEÁ
 EÉPÁPÉ CxPÁ áÁVÁ EÉPÁPÁ áÁgÁÁZÁgÁ áÁVÁ±Á „ESZÁ ŸW±ÇU EÁÁE
 GAMÁZÁ AiÁAÁZÁ «áÁZÁ áÁVÁU EÉPÁ „SAZEUMÁ, „ÁÁ 1WUMÁ áÁVÁU
 „PÁGÁ „PÁJ AiÁÁÁÁ PÉUEAQá 2 „ÁÁ®EÁ PÁ ÁEÁÁUMZÁZÁ GzK 1ZÁ
 «áÁZÁ „ÁVÁ

(E) „ZÁÁÁ »ACEÁ „ZÁÁ áÁVÁ „ZÁÁ CxPÁ áÁVÁCCPÁJ, »ACEÁKeÁMi CxPÁ
 áÁVÁEÁZÁKeÁMi CxPÁ AiÁAÁZÁ EÉPÁ »ACEÁEÉPÁCxPÁ áÁVÁEÁZEÉPÁ
 CxPÁ CzPÁ °Á° „kÁW CxPÁ »ACEÁ „kÁW „PÁJ AiÁ D´WÉ
 PÉEGMAÁEÁAI Á áÁRZÁ SUÉ CAVPA °ÁÁÁÁEÁB M; GP CxPÁ MŸZÁ EGP
 „AWPÁ °KEqS °ÁZÁZÁPÁÁÁÁUMÁ]

(3) F PÁ«ÁEÁ áÁÁgUÉ±SAZPÁ UEM; „ÁÁZÁ «áÁZÁ „PÁGÁ „PÁJ AiÁ gZEE DqKvÁ
 CxPÁ áÁPÁgPÉ CEÁiÁÁÁUÁÁÁwgÁÁ «áÁZÁVZÁiÁÁ JAS AiÁAÁZÁ ŸÁÁiÁÁ
 GzK 1ZbE D SUMEÁ±SAZPÁÁWÁÁÁÁÖEÁÁ CAWÁÁÁÁVgÁPÁZÁV áÁVÁUCZÁ AiÁAÁÁ
 EÁÁiÁÁ®AiÁZÁ AiÁÁE DPÁ; „PÁÁÁPÁÁÁE

3. «áÁZÁJAZbÁEÁ?

“«áÁZÁ JAZbE AiÁÁÁ «ÁAiÁZPÉ C „PÁW EzÁiÁEÁ CAZbE MAZÁ ŸPÁ áÁVÁEÁZÁ ŸPÁZÁ
 eKÉVÉ „PÁVÁ áÁPÁÁÁZbE CAVPA «ÁAiÁ «áÁZÁ «ÁAiÁÁÁUÁVZÉ EzPÉ é
 ŸÁÁÁÁÁV „Á® PÉEQÁÁÁ áÁPÁÁiÁÁ° „Á® áÁÁDÁJ áÁÁRZÁ „ÁÁ „Á® ŸÁZÁ áÁDU
 „ZÁÁZÁ „Á® áÁgÁŸÁÁV áÁÁqPÁ «EÁW1ZÁUÁ D áÁgÁŸÁÁVÁiÁÁEÁB áÁÁqKZbE
 CxPÁ áÁÁqÁÁÁÁZÁ w½1ZbE CxPÁ w½1ZÁUÁ °ÁPÉ EÁEÁ d´Á´ÁgEÁPÁZÁ
 w½1ZbE CxPÁ EÁEÁ „Á®ÁEÁ ŸÁÁÁÁZÁ GvJ 1ZbE CxPÁ EÁEÁ PÁUZA ŸÁÁÁÁEÁB
 SgZÁPÁENPÁZÁUR Á CxPÁ „Á®PÉCFÖAiÁEÁÁ PÁENPÁZÁUR Á VÁÁgÁ VÁEÁUÁEZÁ
 «áÁZÁÁUMÁZÁV EzÁ jÁW áÁVÁPÁZÁ «ÁAiÁZÁ SUÉ „PÁVÁ áÁPÁÁUÁZPÉ CAVPA
 «ÁAiÁ «áÁZÁ «ÁAiÁÁÁUÁVZÉ GZÁ°ÁÁUÁE MAZÁ „PÁGÁ „PÁJ AiÁ ´´´´´ÁZPÉMSÁ
 ±ZÁÖ±PÁ „ÁÁÁÁÁEgÁ DqKvÁÁÁÁqPÁ AiÁ „ÁÁiÁÁ° °Ádj gZEE EzPÉ CAVPA ±ZÁÖ±PÁVÉÁ
 „ÁÁEÁÁB PÁZÁPÁZÁÁVÁEÉ JÁÇZbE, CAVPA „ZÁÁEÁÁB „PÁGÁ „AWPÁ ±ZÁÖ±PÁVÉÁZÁ
 CEPÁVUÁEÁRÁVÁ JAZÁ w½1ZbE, CAVPA áÁDU VÁEÁ CEPÁÁEÁPÁZÁ ŸÁÁgEÁZÁ
 áÁÁÁÁÁZbE CAVPA «ÁAiÁ MAZÁ «áÁZÁ «ÁAiÁÁÁUMÁZÁV EzÁ jÁW „PÁGÁ

„PÁGÁ AWA BAZA AA-É AIAAZA A° ANAU SRAIA EÉVÉ AAGAAAV
 AAAPAS PÁGAT PE SZAZPJA AAZÉZÁ A APBAT ZAR° IS°AZA.

„PÁJ GZEE DQZVA AB°LE AUKA EBJE APÉ GYFAIA AUKA GZEE CCPAGA AAj U
 GZAAUKA, CCPAJ UKA °PNI, dAA°AJ, PND°UKA ANAU DQZVA AAQP AIA GZEE
 AB°LE PAIAOOGMEYUE CXPA PAIAO AB°» BAZ EZI AZA DUMR EZ A PÁJ AIA
 GZEAIA SUE «AZPAUS°AZA. PÁJ AIA DQZVA ANAU AAPAGPE S°KAJAO
 AVAA UKAEME EGAAC°P PÁJ AIA ZAAIÉAZAAUKAEB EAJ AAQAUA PÁJ AIA
 BAZA »VPEAB AAVUEP AEZP I AO DQZVA AB°LE AAQA IPA. D j Aw AAQA AJ AZA
 ZAAIÉAZAAUKAEB w½1gAA E° A ANAU PAVUUKAEB BAZA YBAIA IPA. F j Aw
 PAVUUKAEB PEEQZÁ EZI DQZVA AAQP VER PAIAO AB°LEIA° EZAN AAARZÉJAZA
 W½AIAVPIZAI DQZVA AAQP BAZA EB AJ 1PEVAAZA ANAU A° ANAU PAVUUKAEB
 PEEQA AZJÓ P°P° PÁJ AIA BAZA C°P BPAIAEB PÁJ AIA ZAAIÉAZAAUKAEB
 DJ 1 E° PEEQA AZA DQZVA AAQP AIA PND°AA ANAU dAA°AJ.

„PÁJ AIA GZEE DQZVA ANAU AAPAGPE ASAZMA Ó «MAIAUKA SUE «AZUKA YDMÁUA
 CAVPA «AZUKA D ADUKA AZFAIA J°KEAUCZAI AZA DZP E CAVPA «AZUKA
 SZAZPJA A AOEPEM¼KAVZÉ

«AZUKAEB°KEQPA AIAJ UECCPAGAEZP

1. BAZA ANVESÁ BAZA AA-É
2. AAF BAZA ANVESÁ BAZA ACXPA AAF BAZA AA-É
3. BAZA AAASA AVJAMSÁ AU AVVESÁ BAZA AA-É
4. MSÁ BAZA AAASA AVJ ANVESÁ AAF BAZA AA-É
5. MSÁ BAZA AAASA AVJ AAGT °KEACZA AVVESÁ BAZA AA-É
6. MAZA PÁGA AWAD PÁJ AIA »ACEA KAIAI EBJAÉ
7. °A° KA »ACEA KAIAI EBJAÉ
8. PÁGA AVA ANUMSÁ CCPAJ AIA EBJAÉ
9. PÁJ AIA DQZVA AAQP ANAU CCPAJ AIA EBJAÉ
10. »ACEACCPAJ, »ACEAEÉPJCXPA »ACEAC°PND°EAEBJAÉ
11. DQZVA AAQP ANAU »ACEACCPAJ CXPA »ACEAEÉPJEAEBJAÉ
12. PÁGA AVA ANAU ANVA O BAZA EAAPA BAT °KEACZA DUCXPA AAGA AZAGA
 CXPA YBAUCUEBJAÉ
13. DQZVA AAQP ANAU ANVA O CCPAJ CXPA CAEA AAGA AZAGA
14. PÁGA AWK KA ANAU «CU AVA YBAUCUEBJAÉ
15. MAZA PÁGA AVA ANAU ANVAZA PÁGA PÁJ AIA EBJAÉ

F J° AA°AQA YBAT UKR E«AZUKAEB zDJ A° ACCPAGA SZAZP UÉYAYP AVZÉ

- 4) P^o 43 DZ^oUMA^o AA^oAVAZP^oUMAC^oA^o-A^o :
w^oAA^oOEUMA^o, C^oAQ^oDUKA^o, DZ^oUMA^oEAB^oeAJ^o AA^oQ^oPA^o C^oPA^o±KGA^oVZE^o
- 5) F P^o «AER KE^oEAB^oeAJ^o AA^oQ^oS^oLA^o :
1) P^o 41(1) EA^o Y^oPA^oT ZA^oCrAi^o° e^o AA^oRZ^oAY^oWAI^oFEAZ^o w^oAA^oOE^oLCX^oPA^o C^oAQ^oD.
2) P^o 50 EA^o Y^oPA^oT ZA^oCrAi^o° e^o P^oAA^oY^oPEA^o (° P^oAI^o g) AA^oRZ^oADZ^oAA^o
3) P^o 46 EA^o Y^oPA^oT ZA^o CrAi^o° e^o PE^oAOI^o PA^o P^oPA^oJ C^oIA^o «ZAG^oUA^o
EA^oAI^oAC^oPA^oT AA^o AA^oRZ^oAY^oWAI^oFEAZ^o DZ^oAA^o
4) F DZ^oAA^o w^oAA^oOE^oLCX^oPA^o C^oAQ^oDEAB^oeAJ^o U^oZE^o½ KZ^oI^oGE^o D^oDU^oCX^oPA^o P^oPA^oJ
CX^oPA^o AA^oAI^oAP^o P^oPA^oJ AI^oAA^o, j F^oAG^oEA^o CX^oPA^o C^oA^oPA^oZ^oA^o F^o S^oUE^o Y^oAC^oPA^oVEAZ^oA^o
AI^oAA^oCS^oIA^oDA^oIA^o AA^o AA^oRZ^oAMA^oZ^oAY^oPA^oT Y^oME^oADZ^oAG^oZ^oAA^o-EC^oZE^oAB^o
J) 1 «-i EA^oAI^oAA^oAI^oZ^oA^o RO^oAI^oBA^oZ^oA^o AA^o «MP^oLZ^oNY^o O^oAU^oKE^o CAV^oPA^o EA^oAI^oAA^oAI^oZ^oA^o
RO^oAI^oBA^oS^o J^oAW^oAI^o° AI^oAA^o eAJ^o U^oZE^o½ MP^oLZ^oNY^o CX^oPA^o
©) F^o-AC^oPA^oJ U^oMA^oAA^oAZE^o KE^oPIAZ^oAI^oZ^oA^o AO^oAI^oAV^oIEAJ^o U^oZE^o½ MP^oLZ^oNY^o
5) DZ^oI^oGE^o AI^oAA^oA^oZ^oA^o KE^oS^oO^oUE^oAB^o a^oME^o-i AA^oQA^oAA^o P^oAA^oAV^o Y^oPA^oT Y^oME^oKE^oAC^oUE^o
DZ^oAA^o w^oAA^oOE^oLCX^oPA^o C^oA^oRO^oEP^o e^o UK^oY^oR^o AA^oZ^oA^o CE^oAA^oPKAZ^oA^o 12^o AI^oDZ^oA^o
C^oA^oKE^oIEZ^oAV^o CF^oO^oAI^oEAB^o AA^oZ^oA^o AO^oEA^o AG^oSA^oZ^oP^oJ U^oE^o/ F^o-AC^oPA^oJ U^oE^o MP^oLZ^oNY^o
- 6) C^oAQ^oAO^o, RO^oDZ^oAA^oAA^oVA^oU^oW^oAA^oAA^oOE^oUMA^oeAJ^o :
Y^oPA^oT AS^o 43 GA^oCrAi^o° e^oY^oPA^oIA^o-AZ^oADZ^oAA^oUMA^oC^oA^o-A^o AI^oEA^oB^o PE^oAOI^o PA^o E^oAO^oAZ^oD
P^oPA^oJ AA^oAA^oUMA^o 2004 GA^o AA^oAA^oUMA^o AA^oAA^o AS^o 13 JA^oZ^oA^o 27 GA^oGU^oE^o
AC^oOM^oAA^o AA^oZ^oA^o «Z^oA^oE^oZ^oPE^oUE^oAA^oAP^oVZ^oNY^o, C^oA^oUMA^o AO^oY^oAA^oGU^oE^oF^o P^oVA^oVEIA^oWZE^o
13. AA^oME^o C^oCPAJ^o U^oE^oAJ^o AA^oQ^oPA^o CF^oo :
1) AI^oAA^oAA^o AA^oME^o-AC^oPAJ^o AI^oAA^o PAA^oIA^oAO^oAA^oAI^o° e^o AA^oU^oAG^oEA^o AA^o P^oAVZ^oAA^oEE^o CX^oPA^o
C^oA^oEA^oD^oIA^oAA^o EG^oAA^o AA^oZ^oPE^o D^o C^oCPAJ^o U^oE^o CF^oo AA^oR^oP^oKEA^oQA^o, C^oA^o-A^oAI^o
AA^oZ^oPE^oAB^oAA^oAA^oEA^oEq^oMP^oLZ^oNY^o
2) RO^oZ^oAG^oPEA^o Z^oI^oA^oU^oCX^oPA^o I^oGA^oUMA^o AA^o-E^oPE^oAA^o dgAV^o AA^oAA^o S^oUE^o PAT^o MP^oLZ^oNY^o
D^oIA^oAA^o PAJ^o VA^o AA^oAA^oWAI^oEA^oB^o P^o MP^oLZ^oNY^o
3) AA^oME^o-AC^oPAJ^o AI^oAA^o C^oCPAJ^oAI^o° e^o W^oAA^oY^oAO^o AA^oU^oAG^oAA^oUE^o ° TV^oPA^oAV^o AA^oRA^oPA^oIA^o
EE^oEA^oAA^o EA^oB^oVA^oIA^oAA^oJ^o 1 eAJ^o AA^oQ^oPA^o AA^oAG^oAA^oAC^oPAJ^o U^oE^oMP^oLZ^oNY^o
14. eAJ^o U^oZE^o½ AA^oAA^oPA^oIA^oAO^o «Z^oAA^oEA^o :
AA^oAA^oEA^oAA^oAV^o Z^oI^oA^oUMA^o AA^o-E^oVZ^oEA^oVA^o I^oGA^oUMA^o AA^o-E^oPE^oAA^o dgAV^o AA^oAA^o.
15. d«AA^oEA^oEP^o e^o I^oAC^oGA^oAA^o V^oAA^oAC^oOM^oZ^oI^oAA^oEA^oD^o U^oAA^oVA^oAA^oAA^oGA^o :
1) 13 (2) GA^oEA^oIA^o EE^oEA^oAA^o AA^oAA^oQA^oAA^oZ^oA^o P^oIA^oAA^o.
2) KE^oAI^oEE^oAO^oZ^oIA^oIA^oPE^oAA^oKE^oZ^oPA^o, KE^oAI^oAA^oAO^o Z^oEA^oVA^oVA^oD^o U^oAA^oAA^oQA^oMP^oLZ^oNY^oe

3) 1980. évi LXIII. törvény az 1979. évi LXX. törvény módosításáról / 1980. évi LXIII. törvény a köznevelésről

4) Zölcse Ádám: Az igazgatás jogáról / 1908. május 6. a Magyar Köztársaság Elnöki Kormányának Kérése alapján / Az igazgatásról / Az igazgatásról

- 1) Zölcse Ádám
- 2) Crutty
- 3) 1910
- 4) 1910
- 5) 1910
- 6) 1910
- 7) 1910
- 8) 1910
- 9) 1910
- 10) 1910
- 11) 1910
- 12) 1910
- 13) 1910
- 14) 1910

16. Evtizedi értékelés:

1) Zölcse Ádám: Az igazgatás jogáról / 1908. május 6. a Magyar Köztársaság Elnöki Kormányának Kérése alapján / Az igazgatásról

2) Evtizedi értékelés az igazgatásról / Az igazgatásról

17. Evtizedi értékelés:

1) Zölcse Ádám: Az igazgatás jogáról / 1908. május 6. a Magyar Köztársaság Elnöki Kormányának Kérése alapján / Az igazgatásról

2) Az igazgatásról / Az igazgatásról

3) Az igazgatásról / Az igazgatásról

4) Az igazgatásról / Az igazgatásról

5) Az igazgatásról / Az igazgatásról

6) Az igazgatásról / Az igazgatásról

7) "AQZÁGEÁ °t ¥Ááw, kczp è aÁÁGÁI aEÁB gZÁYÁr, PÁ CFÖ , P è kczp è °ÁÁFÉÁ ÇÉÁAPKAZÁ 45 Ç a ÁUÁÁM¼ÁV ÁIÁ±Á è °ÁÁZÁGEÁ ±ÁPÁ 75 gÁÁO aEÉVÁ °ÁUKE , ÁÁÁYi PÁUZÁ aEÉVÁ ¥Ááw 1 ZP è a ÁKE - ÁÇPÁJ ÁIÁÁ aÁÁGÁI aEÁB ZÁRÁPÁ , ÁÁÁ DZÁ±P EÁB ±ÁIÁÁ 17 (6) (J) gEÁIÁ aÁÁqMPLZÁY aÁVÁU 17 (7) gEÁIÁ ¥EÁÁt ¥ÁÁEÁB ÉP ÁEÉÉ 1 gP è ÁÁqMPLZÁY aÁVÁU ¥EÁÁt ¥ÁÁEÁ aÁÁGÁI aÁÁqÁ ÁZÁ , WÉÁ «ÁÁUÁEÁB aÁVÁU Rj ÁÇZÁGEÁ °ÉÁÁ, «¼ÁÁ, UÁEÁB M¼ÁUÉArgMPLZÁY CzÁ CAVPÁRj ÁÇZÁGÁUÉ aÁÁqÁ ÁZÁ , ÁUÁÁIÁÁ ±ÁÁÖÁIÁPÁ , ÁPÁ ÁVgMPLZÁY

18. aÁÁGÁI aÁÁqÁ ÁUZÁ , WÉÁ ÁÁÖÁUÉ:

- 1) 43 ÉÁÁIÁ ¥EÁÁt ZÁ eÁj UÉ½ PÁ GZÁ² , ÁÁZÁ ÁIÁÁÁZÁ DZÁ±P EÁB eÁj UÉ½ ÁÁÁUÁ Rj ÁÇZÁGÁ °ZÉ ÁIÁÁÁZÁ , ÁÁU aÁÁGÁI aÁUKE ZÁÉ CxP Á 43 ÉÁÁIÁ ¥EÁÁt ZÁ ÁIÁÁÁZÁ , ÁÁU aÁÁGÁI aÁÁRZÁÉ CAVPÁ , ÁÁU ÁÁZÁGEÁ CxP Á F , ÁSÁZPÁ è ÉVÁÁÁ ÁÁIÁ ¥EÁÁt ¥ÁÁEÁB ±ÁRZÁ ÉÁVÁÁ , ÁÁZÁGEÁ ÁF¹ZÁ °ÁIÁ PÁÁI aÁÁqÁ ÁÁ ÁIÁÁÁÇSÁ aÁÁIÁÁ , ÁÇÁÁÉÁÁÁ °ZÁÉ eÁj aÁÁqÁ ÁÇPÁJ ÁIÁÁ , ÁZÁ ÁZÁÁÁÁÁÁ ÁUÁ , ÁZÁ ÁUÁÁIÁEÁB , ÁZÁ ÁÖÉÁ , ÁGÁ ÉÁÁIÁÁÁÁIÁPÉ CxP Á F - ÁÇPÁJ UÉ CxP Á ±ÁSÁZPÁ UÉ aÁVÁU , ÁZÁ DZÁ±P EÁB eÁj aÁÁqÁ ÁPÁZÁ aÁÁEÁK aÁÁRPEArgÁÁ , PÁJ UÉ ÁÁqÁ aÁÁqMPLZÁY
- 2) ÁZÁ PÁJ ÁIÁÁ ÁÁqÁ vPÁ ; ZÁ ÇÉÁAPKAZÁ 6 WÁUÁÁM¼ÁE , ÁZÁ ÁÖÉÁ , ÁGÁ ÉÁÁIÁÁÁÁIÁPÉ CxP Á F - ÁÇPÁJ UÉ CxP Á ±ÁSÁZPÁ UÉ CAVPÁ , WÉÁÁMqMÉP EÁB VÚZÁPÉ¼PÁ VÉÁ M¼ÁE EZÁIÁÁ CxP Á E°PÁ JASÁZÉÁB , ÁEÁ¹ °TvÁ CFÖÁIÁEÁB , P è ÁÁÁÁ.
- 3) F CFÖ ÁÁPÁ 1ZÁ ÉÁVÁÁÁ , ÁÁZÁGEÁUÉ aÁVÁU , WÉÁ é »VÁ , ÁÁIÁEÁB °ÉÁÇGÁÁÁ J - ÁEÁÁUÁUÉ GZÁ² VÁD¹UÁ ÁÁÖÁUÉ ÉÉÁÁ , ÁUÁEÁB PÉqMPLZÁY
- 4) CAVPÁ ÉÉÁÁÁ , EÁB ÁÁPÁ 1ZÁ ÇÉÁAPKAZÁ 1 WÁUÁÁM¼ÁE , PÁJ UÉ "ÁQ EgÁÁÁ aEÉVÁ aÁVÁU aÉZÁUÁEÁB , ÁZÁ ÁÖÉÁ , ÁGÁ ÉÁÁIÁÁÁÁIÁZPÁ è CxP Á F - ÁÇPÁJ ÁIÁÁÁÁ é CxP Á ±ÁSÁZPÁ é oÁÁÁ ÁÉqÁÁÁÁÁ.
- 5) ÁÁZÁGEÁ CxP Á , WÉÁ é »VÁ , ÁÁIÁÁÁÁ ÁIÁÁÁÇSÁ aÁÁIÁÁÁ oÁÁÁ ÁÉqPÁ VÁ ; ZÁÉ ÁZÁ ÁÖÉÁ , ÁGÁ ÉÁÁIÁÁÁÁIÁ CxP Á F - ÁÇPÁJ CxP Á ±ÁSÁZPÁ ÉP ÁEÉÉ 12 gP ÁIÁ ¥EÁÁt ¥ÁÁEÁB é W¼¹ gÁÁ ÁÁÁÁUÁÁÁ ÁÁÁGÁUÉ , WÉÁB , PÁJ UÉ aÁÁÖ - ÁÁÁÁÁZÁ DZÁ±ÁÁÁqMPLZÁY
- 6) aÁÁÖÁUÉ ÉÁVÁÁÁ , ÁSÁÇUÁZÁ ¥ÁÁÁÁÁÁ ¥ÁZÁÁIÁWUÁUÉ aÁÁÁ »WÁV aÁVÁU °PÁUÁÁZÁR - Áw ¥ÁÁ , PÁZPÁ é ZÁR° , PÁ PÉqÁÁÁ W¼Á , ÁPÁZÁY
- 7) aÁÁÖ - ÁÁÁÁZÁ , WÉÁB aÁÁGÁI aÁÁqPÁ ¥ÁÁÁVÁEÁB aÁÁqMPLZÁY , ÁÁZÁGEÁUÉ PÉ¼PÁ aEÉZÁÉÁÁIÁ CÁPÁ±P EÁB PÉqMPLZÁY

22. d; U^a AAQT AZA, MEAP^a AAUMAVSÉ:
 a^a AGAI CEPÉ a^a AEA VPAGÄUMÄ SAZjÉ a^a AGAI CCPAJ AiÄÄ a^a AGAI AEA
 a^a AAZÉ° APÄ a^a ASUE ° ÄRPÄiÄ PÄj vÄ v^a SÉ a^a AQMPZÄY
23. YKPA a^a AGAI ZPÉ Rj ÄCZÄGEÄ a^a ARZÄ vÄ; AZÄV a^a ARZÄ a^a gÄ a^a AGAI ZPÉ
 GAMÄZÄEÄ:
- a^a ZUMEA a^a AGAmÄCPAJ AiÄÄ YPÄTÄPj 1 a^a ME-ÄCPAJ UE w^{1/2} MPZÄY a^a VÄÜ
 C^a NUMEA ROZÄGPEÄCXPA ° EÄYRÉ VZPÄAZÄ ° j MPZÄY
24. rozÄGEÄVÄ; AZÄV EÄj UKE^{1/2} Ä ÄCFÖAiEA a^a EA a^a AQÄAZÄ :
 C^a Ä-ÄG AiÄ° EVjPÄ a^a ARZÄCFÖAiEA ROZÄGPEÄ ° EÄYRÄAZÄV a^a AACÄPAEÄ
 VÜZÄPEÄ C^a ÄZPÄZjÉCFÖAiEA V^{1/2} PÄMPZÄY
25. CEÄPÄRQWÄPÄ a^a AUWgÄ AUAD¹ UÄÄ° ÄAPÉ:
 MAZÄVÄ ° ZÄÄ EÄAiÄÄ° AiÄUMÄ ROUMEA EÄj UKE^{1/2} Ä ÄCZPÉ CvÄÄEMÄ
 EÄAiÄÄ° AiÄZÄRQe a^a AGÜED¹ AiEA d; U^a AAQT ÄVZjÉCZjÄYÄGÄPÄÄ «qÄ ÄPÄ.
26. wÄYÄÖ I ÄTAiÄÄ a^a EVÄZÄUÄC ÄEPÄEÄÄ PÄVÄYÄÄÄ «gÄZÄEÄj :
 wÄYÄÖ Ä° UÄGEÄ ROE ° ÄTÄÄ YEWÖAiÄÄV ÄZÄAiÄ° AUÄÄ a^a AEA a^a gÄT
 ° EÄCZjÉ F SUE ROE YÄZPÄgÄ MAZÄ CFÖAiEA ±ÄÄÄ YÄZÄEÄCUE
 a^a ME-ÄCPAJ UE PÄ MPZÄY CÄÄ PÄEÄÄ SZÄ YÄÄÄÄ «gÄZÄ ROE
 CÄÄ-ÄG AiEA a^a AAZÄ° jÄÄ a^a ZEÄPÄ CÄÄUE PÄgÄT VÄÄj ÄÄ MAZÄ
 EÄÄN ÄEÄPÄMPZÄY a^a VÄÜCÄ ÄADPÄYÄUMEA PÄ^{1/2} PÄMPZÄY
27. wÄÄÄÖEPÉ ÄZEÄPÄ d; U^a AQÄÄÄZÄÄ:
 YPÄT 44 gÄAiÄ° è wÄYÄÖ PÄQÄÄÄ a^a AEA D¹ AiEA d; U^a AQÄÄ CÄPÄÄÄZÉ
 ÄAiÄ° Ä 15, 16, 17 UÄP Äw^{1/2} Ä ÄZÄj ÄwÄiÄ° ED; AiEA a^a AQMPZÄY
- 7) CÄÄ-ÄG ÄZÄ° DZPÉ EÄÄEÄ EÄ-3 JÄZÄ EÄÄEÄ EÄ-12 gÄgÜÉ
 GYÄIÄÄVÄ ÄÄWÄZÄY CÄÄUMÄ ÄQÄÄÄÄgÜÉF PÄUEÄQÄÄVZÉ
 EÄÄEÄÄ-3 :
 EZÄPÄ PÄÄ° ÄÄÄÄÄ 2004 gÄ ÄAiÄ° 13 (1) a^a VÄÜ (2) gÄÄiÄ
 PÄÄIÄY PÄÄ 41, 50, 46 gÄÄiÄ DZÄÄCXPA CÄÄQÄEÄ, 11 (8) gÄÄiÄ GYÄCÄUMÄ
 WÄYÄÄ PÄj vÄ ÄÄ° ÄÄÄiÄ° EDZÄÄÄYÄZÄEÄVgÄ ÄZÄYÄÄÄÄÄÄ CÄÄ-ÄG UE

ERŐSEIÉA-6 :

a ÁgámÁCPÁj UMzAzAd ; Őa ÁqÁ ÁzAZÁ MŰMÉAB a ÁgÁI a ÁqÁ ÁUÁa ÁCEÁPA
xUKŕ1 °Egr Á ÁZÁE 1P ÁGÁ/ ŕPÁ uÉ EzÉAB PÁ,É. Á xAiÁ ÁUMÁ 2004 gÁ
xAiÁa Á 15 (J) gÉAiÁ xÁqÁ ÁPÁVgÁVÉ

- 1) 15 CEUMÁa ÁAAavP ÁV °Egr Á ÁPÁ.
- 2) F PÁj vÁ qAUÁgÁ Áj zÁSUEŕÁa W ŕbÁgÁ ÁPÁ.
- 3) eÁ»ÁgÁ ° Áa Á EbP M2PUMÉAB ZÁR °i a ÁqÁ ÁPÁ.

CxÁAiÁÖ PÁgÁtUMzAzÁV ° Áa Á / °ÁdÁ a ÁAZMÉrzP è ŕÁEB ÉÉÁn,Á
°Egr Á ÁPÁ.

ERŐSEIÉA-7 :

10 CEUMÁEÁUÁV °Át ŕÁa W Áa ÁVÉ É°ÁZÖ ŕPÁj AiÁ a ÁME-ÁCPÁj UMÁ
Á@UÁgÁ UÉ/ eÁ»ÁÁÉÁZÁgÁ UÉ MEa Áa ÁÉÉÁn,Á. °Át ŕÁa W ŕÁ vÁ zP èCÁgÁ
1ÁÁ ÁÁU d ; PÁÁr a ÁgÁI a ÁqÁ ÁUÁa ÁZÁZÁ ÉÉÁn1EP è ŕP ÁV
w½ Á ÁVgÁVÉ a ÁVÁU 1ÁÁ1ÁiÁ «a ÁUMÉAB EPÁEC Á ÁVgÁVÉ EzÉAB PÁ,É. Á
xAiÁ ÁUMÁ 2004 gÁxAiÁa Á 17 (2) (©) gÉAiÁ xÁqÁ ÁPÁVgÁVÉ

ERŐSEIÉA-8 :

d ; Őa ÁqÁ ÁzÁ 1ÁÁ MŰMÁ «a ÁUMÉAB EPÁEC 1 / Áj 1ÁÁ1ÁiÁÉAB S»gÁUA
°ÁÁFUÉ vÁZÁ SUE CEÁPA xUKŕ1 É°ÁZÖ ŕPÁj AiÁ a ÁME-ÁCPÁj UMÁ,
WÉÁMŰÁiÁÉAB a ÁME-ÁCPÁj AiÁa ÁPÁBÁj AiÁ° è a ÁVÁVÁ@EPÁBÁj AiÁ° è MEZÉÁ
ŕPÁzP è EPÁÉAB CAN,Áa ÁÁE@PÁŕPÁ MPlzÁV CAVPÁ WÉÁMŰÁiÁÉAB Áj
UÁ»ÁZP èCxPÁ Á WÁzP èa ÁgÁI zÁCEPÉ a ÁAAaÉÁ2 CEUMÁZÁ a ÁVÁa ÁgÁI zÁ
CEÁZÁZÁ qAUÁgÁ °Ér Áa ÁÁE@PÁŕPÁ MPlzÁV Áj WÉÁMŰÁiÁ EPÁÁ a ÁVÁU
EPÁEÉÉ9 gP èÉÉÁn,ÉAB rQzÁgÁUÉ a ÁVÁWÁŕÁÖ Á@UÁgÁUÉxÁqÁ MPlzÁV EzÉÁ
PÁ,É. Á xAiÁ ÁUMÁ 2004 gÁxAiÁa Á 17 (2) (r) gÉAiÁ xÁqÁ ÁPÁVgÁVÉ

F ŕÁa ÁÖÉAB a ÁgámÁCPÁj UMÁ É°ÁZÖ ŕPÁj AiÁ a ÁME-ÁCPÁj AiÁ ÁUÁV
a ÁAr Áa ÁUÁxUK ŕ1 zÁZPí ° ÁÉP èa ÁÁ»wÁiÁÉAB vÁzÁ MzÁ Á ÁPÁ.

ERŐSEIÉA-9 :

d ; Őa ÁqÁ ÁzÁ 1ÁÁ MŰMÁ «a ÁUMÉAB EPÁEC 1 zÁ Áj 1ÁÁ1ÁiÁÉAB S»gÁUA
°ÁdÁ a ÁqÁ gÁa Á «MÁiÁa ÉAB ÁQzÁgÁUÉ a ÁVÁU rQz°ÉACzPÁUÉ É°ÁZÖ
ŕPÁj AiÁ a ÁME-ÁCPÁj UMÁ 30 CÁUMÁ a ÁAAavP ÁV w½ Áa ÁgÁI zÁ
ÉÉÁn,Á.

F ÉÉÁn,ÉAB a ÁME-ÁCPÁj AiÁa ÁPÁBÁj AiÁ° è a ÁVÁVÁ@EPÁBÁj AiÁ° è MEZÉÁ
ŕPÁzP è ŕPÁ1 Áj UÁ»ÁZP èCxPÁ Á WÁzP èa ÁgÁI zÁCEPÉ a ÁAAaÉÁ2

CEUMAZA AVAO AAGAI ZA CELEAZA qAUAGA OER A A AEP A FPH MPZAV
AAGAI ZACCU MEZEAIAB FPH ZA EAVGA ROZAGPUE AVAO A U AQZAGPUE
PEQMPZAV EZEAB PA E A AIA AUMA 2004 GA AIA A 17 (2) (r) GEIAI
AQ A PAVGAVZE

EP AEEEA-10 :

PEAOI PA E AZD RP AJ AIA AUMA 2004 GA AIA A 17 (7) GA FPA GA WAFAO
AUAGEA UGAI A AAGAI ZA CEAPCAZA 30 CA UMEVAV AQ AEP AB
A UE FAV ZA EZP E UGAI AB RJ AC ZA 45 CA UMEVAV AIA A E
QAZAGEA A UE Qi AEP AB OUME AOA Yi A PA AB FAV ZA EAVGA
S»GAUA OJAFE E RJ ACZAGEA UGAI U RJ AC 1 GA AZPE E AZD RP AJ AIA
A ME ACPAJ UMAZA OEGH A ZA FPA UE EZEAB UZAI A VP A A VGA PBAJ ,
UA A FAZAI A VI PBAJ UMP E FPH A A E EVUE PEOI PZA GADA FMP E
(UEMI EP) FPH AUAVZE EZEAB PEOI PA E AZD RP AJ AIA AUMA 2004
GA AIA A 17 (7) GA FPA FPH A AUAVZE

EP AEEEA-11 :

S»GAUA OJAFE E RJ ACZAGEA UGAI U RJ AC 1 GA AZPE E AZD RP AJ AIA
A ME ACPAJ UMAZA OEGH A ZA FPA UE EZEAB UZAI A VP A A VGA PBAJ ,
UA A FAZAI A VI PBAJ UMP E FPH A A E EVUE PEOI PZA GADA FMP E
(UEMI EP) FPH AUAVZE EZEAB PEOI PA E AZD RP AJ AIA AUMA 2004
GA AIA A 17 (7) GA FPA FPH A AUAVZE

EP AEEEA-12 :

AAGAI A AQA AUZA UGA UMA O AVGA AAO A UE ZRAPHAT FMP AB EZEAB
PA E A AIA AUMA 2004 GA AIA A 18 (5) (r) GEIAI EAIA A AIA / F ACPAJ /
RP AJ UMA SAZPJ AZA AQA AUAVZE

8) UGAI A AAGAI PEUVEA A AZA DZP EUR A A A PAZA A O MZACA UMA :

- 1) AOIA AB A ME I A AQA CUM GA A AOD I AB AB AV A AAGAI PEQA APA.
- 2) AEP AUAGEA CXP A CA EA A AQUE / AVPE ZVAV AR ZA UGAI U AB
EZPA AAGAI AQA APA F PA PEUVEAQA EAVGP CA PA AO F EWO
A ME AUC ZP EA AAZAGEA UGAI U AB AB AAGAI AQA PA PEUVEA APA.
- 3) AQZAGPAZA AO EGA A AUCVA AEP UGAI U A AEP A FET O « A U AB
EP AEC MPZAV
- 4) UGAI U S»GAUA OJADA FPH UMP E AP A A A PA FZAG A AQA C A U A
O APE

- 5) CUMKZP° è ° EZAN ¥E AgP MÄ ÇE MPEAIÄ° è Pkµ 7 Ç°ÄZÄ° aÆZPÄ S»gUAU ° bÄFEÄ¥PÄ uÉ (EARAIÄEi - Ä j ¥EÄgiÜ 2006 PEÄØI PÄ¥ÄI ASÉ 3076).
- 9) 1 bÄ1ÄIÄ° aÄGÄI zÄzÄrÄPjÄt , AzÄ° DZP° eUPÄ° , Ä° ÄPÄZÄ° aÄ° MZÄCA±UMÄ :
 αAiÄ°Ä 17 gP° è EgÄ°Ä C°PÄ±UMÄEÄB ¥Ä° 1zÄ° EÄVjÄ 1 bÄ1ÄIÄ° aÄGÄI° aEÄB zÄrÄPjÄ , Ä° ÄPÄVgÄVZÉ
- 1) 1 bÄ1ÄIÄ° CqkEÄDzÄgZÄ° ÄÄ° -ÉrOÄIÄEÄB ¥bÄIÄ° -ÄVZÄIÄÄ° CxP° Ä° vZÄVjÄd , Ü° aÄÄqÄ° ÄVZÄIÄÄ°?
 - 2) aÄGÄMÄÇPÄjÄIÄÄ° αAiÄ°Ä 13 (2) gEÄIÄ° EÆÄn°1EÄ° ¥ÄIÄEÄB° eÄj° aÄÄrzÄgÄIÄÄ°?
 - 3) aÄGÄI° zÄ° ¥PÄ° uÉ° aÄ° ME° ÇÇPÄjÄIÄ° PibÄjÄIÄ°° è° °ÄUME° vÄ°ÆPÄ° PibÄjÄIÄ°° è° aÄGÄI° PÄV° UÆVÄN°r° 1zÄ° ÇEDVÄV° Pkµ ¥PÄ° 30 Ç°ÄZÄ° aÆZPÄ° EÆÄn° , EÄB° ¥E° zÄrÄ° , Ä° ÄVZÄIÄÄ°?
 - 4) rOÄ°ÆÄ°gji° , Ä° ÄIÄ°°zÄ° °ÄgÉ° ÄIÄ°Ä°ÄZÄ° , Ä° ÄIÄ°Ä° IÄt° °ÄGUMÄ° D° 1 bÄ1ÄIÄ°° aÄÄ° -É° E°ÄIÄÄ° ? 1 bÄ1ÄIÄ°° è° °PÄI° / D° , ÜÜ° °ÆÄÇzÄ° aÄDUÄUÉ° EÆÄn° , Ä° eÄj° aÄÄqÄ° ÄVZÄIÄÄ°?
 - 5) EwÄaEÄ° 1 bÄ1ÄIÄ°° °PÄI° ¥ÄVPEUMÄ° (GvÄgUMÄEÄB°) ¥bÄZÄPÆEÄ°Ä° ÄVZÄIÄÄ°?
 - 6) C°Ä° -ÄG° ÇfÖÄIÄ° vÄjÄTUE° aÆZPÄ° 12° aÄDUÄUÉ° Pk°Ä° E°zÄ° C°Ä°ÄIÄ° IÄt° °ÄgÄ¥E° IÄt° ¥ÄV° EÄB° EÆÄÄZÄtÄPibÄjÄ° -ÄÄZÄ°¥ÄqÄIÄ° -ÄVZÄIÄÄ°?
 - 7) 1 bÄ1ÄIÄ°° aÄE°P°Ä° ¥EÄ¥E° IÄt° ¥ÄV°¥ÄqÄIÄ° -ÄVZÄIÄÄ°?
 - 8) D° bÄFEÄ° Ç°Ä°Ä° ÄVÄÜ° bÄFEÄ° aÆZPÄ° 2° Ç°Ä°Ä° S»gUAU° bÄdÄ° PÄj° vÄ° qÄUÄgÄ° , ÄgÄ° ÄVZÄIÄÄ°? EzÄgÄ°SUE° zÄR° -ÜMEÄB° , P° , Ä° ÄVZÄIÄÄ°?
 - 9) wÄ¥ÄÖ° , Ä° UÄgÄ°UE° vEÄ° 1 bÄ1ÄIÄ°EÄB° G½° PÆEÄ°PÄ° 30° Ç°Ä°Ä° MÄ° EÆÄn° , EÄB° αÄqÄ° ÄVZÄIÄÄ°?
 - 10) aÄGÄI° aEÄB° gZÄ¥Är° , PÄ° aÄGÄI° zÄ° ÇEÄÇzÄ° 30° Ç°Ä°Ä° zÄM°ÄVÄV° ÄIÄ°Ä°ÄZÄ°zÄjME° ÇfÖ° ÄPÄV° ÄVZÄIÄÄ°?
 - 11) °bÄFEÄ° è° Ç°Ä°Ä° zÄgEÄ° °bÄFEÄ° ÇEÄÄPÄzÄ° Pkµ ±Ä° .25° °ÄUME° vZÄVjÄd ±Ä° .75° aÆV° EÄB° °bÄFEÄ° ÇEÄÄPÄzÄ° 45° Ç°Ä°Ä° MÄ° MÄVÄV° , ÄzÄÄIÄ° aÄÄrzÄgÄIÄÄ°? , Ä°ÄÄEÄ° aÄÄzÄÄPPE° °ÄPÄzÄ°Ät° aEÄB° ¥Ä°ÄV° aÄÄrzÄgÄIÄÄ°?
 - 12) EÄ°ÄEÉ° EÄ° -4° jÄzÄ° ¥ÄgÄ°Ä° UÆÄqÄ° S»gUAU° °bÄdÄ° PÆÄzPÄjUE° aÄGÄMÄÇPÄjÄIÄÄ° PkÄMzP° è° PEUEÄqÄ° PÆÄUMÄEÄB° , S»gUAU° °bÄFEÄ° ÇEÄÄPÄzÄ° °bÄFEÄ° EÄqÄ°Ä° PÜMEÄB° PÆÄS°ZP°ÄV° zÄR° 1zÄgÄIÄÄ° aÄVÄÜ° F° EÄqÄ°Ä° PÜMEÄB° PkÄMzP°ÆÄÇUE° , P° , Ä° zÄgÄIÄÄ°?

UAAUAVAA PA A® AARPE OAUAE A® aA AE Aw PAEAAUAA

ZA AJ AZA A® AdAEj UAV CFd 1APJ 1ZAU A® AdAEgA aAAQA aAEZPA, A®
©qAUQe aAARZA EAVGZA AZA DUMR eUP AEZP qA APAZA aA MA CAUUA

AUA 1

- 1) A®UMEB / aAAUqUMEB AQA aAUe A®ZA AIA aAA MUMA CaEP AVZAV, CaUMEB aAa FUUAFA OEA CgZA EZP e CaUMEB ga 1PEAQ PAEQT A C/P 1PEAQ, CaUMACa PAUUA PAgAPE A aD» AAZA GVPA.
- 2) A®UMEB AQA GYA kAwUMAgZEUe Ca PA+kzP e ZbA GYA kAwUM A j AIAV aAVU P AYP AV PE A aD» A AVe ZbA GYA kAwUM PEUAQAEQA M PUMA DqMVA kAwAIA e PA PA PE CE A AEAZEUe A AVe PA «QA AZA M AIAZ.

AUA 2

A® AdAEj UAV CFd 1APJ 1ZAU:

- 1) CFdZAgEA A®ZA CaEPME / GZAA EA NUMEB j AIAV Yj UATP CaUE AQA APAZA A®ZA YPA tAEAB zDj 1. CaUE Uj mgkE.50,000/- A® AQA Ca PA+kzP e Ca EA CaEPMAIAB j AIAV CxD aARPEVAZ A gkE.50,000/- aEVP E A® AQA A APAS PA Oe CxPA PAEME EA E®e
- 2) A®PAM CFd P gA a CFdZAgEA A® AgA YA aVAIA A AxDAEAB j AIAV Yj ZA° 1j.
- 3) CFdZAgEA, AgE A UMAZAZA / AAPAUMAZAZA FUUAFA A® YbCzP e CaUMA «a bUMEB YbZAPPEzi MAZA aAe YbAIAZAZA EZbE ZbA A UMAZAZA gA YAPt YMA YbZAPPEzi
- 4) A®ZA CFdOIA EPMEUMR e YMETO aIA» wAIAEB YbZAPPEAQ AIAAZA «a bUMA SA° E® zAVe aIA» w YbZAPPEzi CFdZAgkUE 1bA ZKEGP ATA ASi aE E-i ASi aA-i Lr, CaEA YAEI EASgi (YPA DEEAmi CPEAmi EASgi) E aUMA «a bUMEB OEA CzP e Ca UMEB P bAIA a AV YbZAPPEzi
- 5) aAE® A®UAGEA OAUKE eA «AAEAZAgbA PAI AASZA ZA bA YKEWd O E bAUMA, aAIA Ai «1/4 A EAUMA SUE YKEWd «a bUMEB AU» 1. A®UAGbA CxPA eA «AAEAZAgbA aEVGZP e Ca bA bAP AgA AZAgbA O E bAUMEB EAVG Ca A Ag AZA DZP e A YDQe aAAQA CEAPKE® AU aAZA.
- 6) A®PE zbe «a bUMEB j AIAV YbZAPPEzi GZA° bUUE eA «AAEA zbe 1bA 10 zbe
- 7) CFdZAgEA aAVEA YbAIA®A EPbEAVZP e Ca EA A YMETO aAVEZA «a bUMA, CaEA aAVEA SI aAQe aAAQA C CPAj -AAZA M; UE YMA (CAqbmAOAU) YbZAPPEzi

- 8) Ez p̄zā C^a EA¹ ūgā¹ ūkā «^a gūmēāb ƒqāiā^a āzā.
- 9) „Ā^o PĀV Cfō „P̄ zā^a ōwāiā ēēp̄gēāvzīgē C^a EA¹ α^a wāiā cēāppēāb vāzā ƒqēāp̄ē¹ āzā.
- 10) ^a āārpāiā^o α^a ō^o ūācpāj –āzā ƒwāiēāzā „Ā^o zā Cfōāiā SŪē Cxō^o ƒētō «±ā^o μ^o / ² ƒāgā^o āi CŪMā Aiāāwēp̄āv Cfōāiā^o ē „^o ^o āāqā^o ār. Pēāj zā „Ā^o ēāb αāq^o α^a ām^o ; ūēē^o c^o z^o ē D Cfōāiēāb Gƒā^o kāwāiā ^a āāzēcxp̄ā Dq^o vā^o , kāwāiā ^a āāzē^a ār „Ā^a „āzā^o ōz^o ē α^a ā^o C^o „āwāiēāb „^o p̄āv ēp̄āēc¹.
- 11) P^o ā^o „āzā^o ōz^o ē ^a āāfōēi^o ^a ā^o „ā^o „ā^o „ā^o pāvzā^o Cāv^o „āzā^o ōz^o ē ^a āāfōēi^o ^a ā^o „ā^o „ā^o „ā^o āgāiā^o ār.
- 12) P^o ā^o n^o ƒāiāēāb ƒwāiēāzā „āzā^o ōz^o ē Sgāiā^o ā^o / ^a ār „ā^o c^o ā^o „ā^o ē^o p̄ē^o /
- 13) Cfōzāg^o ūē „Ā^o ƒqāiā^o c^o ōvē E^o zē J^o zā α^a ā^o α^a āōg^o p̄ē Sgā^o āzāz^o ē C^a EA¹ b Dq^o vā^o , kāwāiā ^a āāzēmāzā c^o ā^o „āzā^o ōz^o ē pāv Sgā^o āvē^a p̄ā^o ōā^o ār.
- 14) CŪMā^o z^o ē D ƒp̄g^o z^o ē pāēēēā „^o āiēāb ƒqēāp̄ē^o /
- 15) „Ā^o ūāg^o āzāp̄^o ā^o z^o pā^o ūmēāb ^a āā^o ūp̄āv „^o ƒqēāp̄ēāqā „Ā^o ^a āgā^o ƒā^o ūvāv α^a ā^o C^o g^o pāiā^o ē E^o I^o āp̄ē^o ā^o āgāiā^o ār. (EArāiēi^o -ā j ƒēāg^o i^o 2009 pēāōi pā ƒāi^o „AS^o 439)

„Ā^o 3

„Ā^o c^o qā^o ūqē^o āāqā^o ā^o ēz^o p̄ā :

- 1) Cfōzāg^o āzā ƒqāiā^o āpāzā J^o ē zār^o ūmēāb Cāzīgē „Ā^o zā Cfō, ƒā^o „j ēēāi , P^o āgā^o vā^o ē vā^o cūmā E^a ūmēāb vāzā ƒqēāp̄ē^o /
- 2) „Ā^o zā ē k^o āp̄g^o „āzā^o ōz^o ē^o ē^o „ā^o v zār^o ūmēāb ƒqēāp̄ē^o /
- 3) Cfōzāgēā „Ā^o PĀV CŪMā^o gā^o ā^o „^o zē m^o v^o 1 zāēāiā? Gzā^o g^o ūē J^o -i L^o 1 ƒā^o 1 C^o ēēi^o āāmi^o , ^a āāzā^o ōā^o ēā^o ƒā^o āvēāsi^o āāqē^o āāqā^o āc^o pāj āiā m^o ; ūē^o ƒā^o
- 4) ƒwāiēāzā „Ā^o zā ^a āā^o ēgāw ƒp̄g^o z^o ē māzā ^a āā^o ēgāw D^o zā^o p̄ēāb^o ēēg^o „^o p̄ā p̄ēā v^o ēzāp̄ē^o / CŪM^o p̄āzā^o μ^o g^o ūmēāb «c^o j .
- 5) „Ā^o c^o qā^o ūqē^o āāqā^o ā^o ēz^o p̄ā J^o ē μ^o g^o ūmēāb C^a EA¹ ƒā^o 1 zāēāiā J^o āzēāb zāq^o r^o 1 p̄ē^o /
- 6) ^a āē^o zār^o āwūmēāb Cāzīgē „^o i rāqi E^a ūmēāb ƒqēāp̄ē^o / E^o j āzāv C^a p̄ūēzā zār^o ūmā D^o zāg^o zā ^a āā^o ē^o āgē^o „ā^o pāiā^o ē „Ā^o ƒqāiā^o ā^o āzā^o ūzā. P^o ā^o r.n.r (r^o ƒā^o f^o m^o i D^o ƒ^o i mēl^o -i rāqi) ƒqēāp̄ēāq^o ē „Ā^o zā.
- 7) „Ā^o zā ^a ēv^o p̄ēāb z^o p̄i^o ^a āē^o pā^o āā^o vā^o «v^o j^o 1.
- 8) „Ā^o zā ^a ēv^o p̄ēāb „ā^o s^o c^o ū^o z^o p̄j^o ūēēāg^o p̄āv ƒā^o ā^o v^o āā^o ār.

₪Á® ¥Á¸ZÁR-Áw Loan Documentation

₪Á® ¥Á¸ZÁR-ÁwUÉ ᄡŞAÇİZÁPÁEKEEÄ CA±UᄡÄ:- (Legal Aspects of Documentaion)

1) ᄡÁAPI ᄡÁVÁÜ ¥ÁÁEÄ ᄡUᄡÄ ᄡÄZİ PᄡAj EA ᄡŞAZÄ K¥İÇqÁVİZÄY EZÉEÄB ZÁR-ÜᄡÄ ᄡÁE®PA ¥ÁŒİPİ ᄡÁPÁVgÁVİZÉ EZPİZÄ ᄡÁAPÁPÄ VEEB J®è ᄡPÁ ÁgUᄡEÄB CUMPAZÄ ZÁR-ÜᄡEACUÉ °EACgÄ ÁPÁVgÁVİZÉ ᄡÁVÁÜ ᄡPÁ ÁgUᄡEÄB ZÁR-ÜᄡÄ ᄡÁE®PA ᄡQÁİÁV °EACgÄ ÁPÁVgÁVİZÉ DZİ AZÄ ᄡÁ¥Á¸ZÁR-Áw Ş°ᄡPÁEᄡÁ ᄡPÁZÄCA±PÁVgÁVİZÉ

2) ᄡÁ® ¥Á¸ZÁR-ÁwAiÄ Cxİ ᄡÁVÁÜ GZÄ±Ä :- (Meaning and Purpose of Documentation)

3) ᄡÁ® ¥Á¸ZÁR-Áw :- (Documentation)

4) ᄡÁ® ¥Á¸ZÁR-ÁwAiÄ °AvUᄡÄ :- (Steps in Documentation)

J) ZÁR-ÁwUᄡÄVÁİİAj CxPÁ 1ZİE:- 4 A (Preparation of Documentation)

- a) Prescribed profarmas, services of legal experts,
- b) Avoid alterations, erasing ,overwriting, use of white fluids
- c) Do not keep documents blank, Ensure correct amount,rate of interest descriptiuon of securitiesm margin, repayments
- d) Handwritten documents are preferred to the typed ponos
- e) Documents to be completed in one sitting, same handwriting ,in the same pen and ink

NON JUDICIAL STAMP PAPERS

- a) Preamble portion as appearing in the printed agreement should be typed on the stamp paper also. If more then one stamp paper are used, then the matter be spread over all the stamp papers, to avoid reusing.
- b) Corresponding portion in the printed agreement should be cancelled under the full signaturesjof the borrowers.
- c) Stamps papers should be fastencd with the printed agreement, to be treated as single document
- d) Correct date & same date in alla the documents. If different persons have executed the documents on different dates and at different places, they should mention the dates below their signature. The limitation starts from the first date.

©) Section 4-B Stamping of Documents

- a) All instruments shall be stamped before execution Indian stamp Act or the State stamp Act
- b) Primary duty is of the borrower executants
- c) stamp value depends on type of charge, security, amount of loan
- d) Stamps printed and published in one state cannot be used in another state
- e) Executing date should be subsequent to the date of stamps
- f) Cutting the stamp paper and pasting of the same on the documents is not permitted-violation
- g) After execution of the document, if material alteration is made, then new stamp papers are required, even if the same is made with the consent of the parties
- h) Prescribed period by the Govt for stamps should be borne in mind
- i) Ad valorem stamp duty mortgage deed lease deed, Hypothication agreement amount of duty increases when the value of the subject matter increases
- j) The documents executed in Jammu and Kashmir are brought in to any state or vice versa, have to be stamped afresh with full stamp duty

Effect of Non-stamping :-

- a) Understamped/non stamped instrument will not be admitted in evidence in the Court of law, unless proper stamp duty and penalty which may extend to 10 times of the deficit
 - b) It becomes liable for impounded by the concerned authority.
 - c) Understamped /non stamped instrument will be void ab initio
- 1) Section 4 C (Execution of Documents)
- a) Execution means signing of the documents
 - b) Executant possesses necessary powers and legally competent to execute. Minors, lunatics, insolvents not competent
 - c) Free consent necessary for valid execution
 - d) Limited company, Firms-proper authority to execute
 - e) All executants have come to the office personally and sign before the officials of the bank

-
-
- f) The documents should not be sent outside the office of the bank
 - g) All documents in full signature of the executants, on every page & at the end of the document. Initials should not be allowed, In the same style through out.
 - h) All corrections, additions, alterations, over writings, erasings in the documents should be authenticated by the executants under full signature.
 - i) If the blanks are filled in the printed documents, the documents should be authenticated by the executants under full signature.
 - j) Signatures of the several executants shall be obtained in the same order, as their name appears in the document
 - k) Representative capacity-Rubber stamp with signature such as Prop, Agent etc
 - l) Bank Official duly authorized officer shall sign
 - m) Power of attorney-duly executed before a notary / Judicial Magistrate
 - n) Language of the document certificate of the lawyer or responsible person
 - o) Illiterate persons, Individuals, Joint borrowers/Executants
 - r) zÁR - ÁwUÁÚÉ, ÁQÁMÁ 4-D (Attestation of Documents)
 - a) Attestation refers to witnessing a document-need not be in particular form. Attestation refers to witnessing a document-need not be in particular form. A mere signature will serve the purpose.
 - b) Attestation should be done only where it is compulsory like bond, mortgage etc-by two witnesses
 - d) Witnesses need not be aware of the contents of the documents. He is only attesting the signatures
 - e) A party to the document cannot be a witness
 - f) If a document is not attested, it will be treated as not executed
 - E) zÁR - ÁwUÁMÁ ÉÉÁÁzÁÁ 4 E (Registration of Documents)
 - a) The registration may be required under Sec.17 of the Indian Registration Act of 1908 or Sec. 125 of the Indian companies Act, 1956
 - b) Purpose of registration-Provide guarantee as to the genuineness of the instrument, to create a record from the which the transferee of a property

may Have proper information in regard to the title of the property, to perpetuate document which may afterwards be of legal importance

c) The following documents shall be registered as per sec. 17 of the Registration Act, 1908

i) sale, mortgage, gift or exchange effecting the transaction in immovable property of Rs.100/- and upwards

ii) Lease of immovable property from year to year or for any term exceeding one year or reserving yearly rent.

iii) Receipt of consideration creation, declaration, assignment, limitation such right, title or interest.

iv) Immovable property transaction such as partition, release, relinquishment, surrender, compromise may be made orally. But if reduced in writing they shall be registered.

d) Documents should be presented for registration within 4 months from the date of execution, - further extension of 4 months. Maximum period is 8 months for presentation of document and for appearance is 12 months

e) Office of the sub-registrar in whose jurisdiction the property falls - Either by the executants, person claiming, representative, assignee, agent, representative duly authorized by power of attorney

g) A registered document effect - operating from the date of execution

h) Effect of Non-Registration

i) Will not be received as an evidence before Court of law

ज५) zÁR - ÁwUMÉÁB PÁ - ÁqÁ^a zÁ / , ÁgDē, Á^a zÁ (Preservation & Maintenance of Documents)

l) to create record for the loan transaction, to realize the securities or resort to legal, measures for recovery of loan in case of default, the documents should be preserved in legally enforceable manner till the loan is completely recovered

Security obtained register Entry should be done

Safe custody of documents - envelope with details written on the cover

f) zÁR - ÁwUMÉÁkÁPÁt 4-G (Renewal /Revival of Documents)

a) Limited period steps for recovery/renew/revive documents before expiry of limitation period

b) Failure to renew-Time barred debts legal right lost but right is not lost.

c) Extension of time

Renewal of documents ,part payment ,letter of confirmation, Court vacation, A.O.D

d) Acknowledgement of Debts-Essentials made before the expiry of limitation period, in writing , acknowledging the liability, signed by the party, properly stamped

A O D from the legal heirs restricted to the assets of the person

5) ₹ $\text{A}^{\text{P}} \text{E} \text{ } \text{Z} \text{V} \text{A} \text{I} \text{A} \text{V} \text{ } \text{₹} \text{A} \text{I} \text{A} \text{ } \text{A} \text{Z} \text{A} \text{Z} \text{P} \text{A} \text{I} \text{U} \text{M} \text{A}$ (Cheques as Security Documents)

a) Right to Present after the due date-but with in 6 months from the date of cheque along with other documents

6) $\text{Z} \text{P} \text{A} \text{I} \text{C}^{\text{a}} \text{A} \text{A} \text{E} \text{U} \text{E} \text{A} \text{Q} \text{P} \text{ } \text{e} \text{P} \text{E} \text{U} \text{E} \text{I} \text{A} \text{ } \text{A} \text{P} \text{A} \text{Z} \text{A} \text{P} \text{E} \text{A} \text{U} \text{M} \text{A}$ (Steps to be taken in case of Dishonour of advance cheques)

Sec. 138 and 142 of the N I Act.- Bank must make demand for payment by sending a notice under registered post AD-within 15 days of the receipt of the information from the bank regarding the return of cheque unpaid If the borrower (drawer) fails to make payment steps should be taken to file a complaint under Sec 142 through banks advocate within one month from the date of cause of action. i.e. within 45 days in all Complaint in the J M F C Court could be filed.



Cooperatives are a reminder to the
international community
that it is possible to pursue both
economic viability and social responsibility

– United Nations Secretary-General Ban Ki-moon

ಕರ್ನಾಟಕ ಸರ್ಕಾರ (ಸಹಾಯ ಇಲಾಖೆ) ಅಮಲ್ಜಾರಿ ಪ್ರಕರಣದ ಮುಖಪುಟ ಕಛೇರಿ ಟಿಪ್ಪಣಿ ಅಮಲ್ಜಾರಿ ಪ್ರಕರಣದ ಕ್ರಮ ಸಂಖ್ಯೆ

ಅರ್ಜಿ ಸ್ವೀಕರಿಸಿದ ದಿನಾಂಕ: _____ ಅರ್ಜಿ ದಾಖಲಿಸಿದ ದಿನಾಂಕ: _____

1.	ನೋಂದಣಿ ಸಂಖ್ಯೆ ಮತ್ತು ವಾದಿ ಸಂಖ್ಯೆ/ಬ್ಯಾಂಕಿನ ಹೆಸರು:	:	
2.	ಎ. ವಾರ್ಡ್ ನಂಬರ್ ಮತ್ತು ದಿನಾಂಕ	:	
3.	ಪ್ರತಿವಾದಿಗಳ ಮೊಬಲ್ ನಂಬರ್ ಮತ್ತು ಹೆಸರು/ವಿಳಾಸ	1)	_____
		2)	_____
		3)	_____
4.	ರಿಸ್ಕ್ ಮೊತ್ತ	:	ರೂ.
5.	ಬಡ್ಡಿ ಸೇರಿ ಒಟ್ಟು ಅಮಲ್ಜಾರಿ ಮೊತ್ತ	:	ರೂ.
6.	ಯಾವ ರೀತಿಯ ಗೆರವು ಆಗಿರಬಹುದು?	:	
7.	ಅಮಲ್ಜಾರಿ ಶುಲ್ಕದ ಮೊತ್ತ ಚಲಾನ್ ನಂಬರ್ ಮತ್ತು ದಿನಾಂಕ	:	ರೂ.
8.	ಸಾಲ ನೀಡಿರುವ ಬಗ್ಗೆ ವಿವರಗಳು	:	

ದಿನಾಂಕ	ಸಾಲ ಖಾತೆ ನಂ.	ಅಮಲ್ಜಾರಿ ಸಹಕರದ ಮೊತ್ತ	ಸಾಲ ನೀಡಿರುವುದು			ಉಳಿಕೆ ರೂ.	ಮಾರಾಟಾಧಿಕಾರಿ ಸಹಿ
			ಸಾಲ ನೀಡಿದ ದಿನಾಂಕ	ವಿವರ	ಮೊತ್ತ ರೂ.		

9.ವಸೂಲಾತಿ ಮಾಡಿರುವ ವಿವರಗಳು:

ದಿನಾಂಕ	ಬೀಡಿಕೆ			ವಸೂಲಾದ ಮೊತ್ತದ ವಿವರ	ಕೋಗಿ ಪಾವತಿಸಲಾಗಿದೆ		
	ಅಯಿಗಿಸಿದ ವಸೂಲಿ ಕ್ರಮದ ವಿವರಗಳು				ಸಂಬಂಧಪಟ್ಟ ಶಾಖೆ/ ಪ್ರಧಾನ ಕಛೇರಿ	ಖಜಾನೆ	ಇತರ ರೀತಿ
	ಅಮಲ್ದಾರಿ ಮೊತ್ತ ರೂ.	ಮುಂದಿನ ಬಡ್ಡಿ ರೂ.	ಇತರೆ ಮೊತ್ತ ರೂ.				

ಅಮಲ್ದಾರಿ ಆರ್ಜಿಯ ಕರಾರುವಕ್ಕಾಗಿದೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ/ವಾರಾಟಾಧಿಕಾರಿ/ಕಟ್ಟಣ ಸಹಕಾರಿ ಬ್ಯಾಂಕ್(ನಿ)/ಪಿಎಸ್‌ಎಫ್/ ಕ್ರೆಡಿಟ್ ಸೊಸೈಟಿ ನಿಬಂಧಕರು, _____ ಇವರಿಗೆ ಅಮಲ್ದಾರಿ ಪುಸ್ತಕ ಕಾರ್ಯಗಳನ್ನೊಳಿಸಲು ಕಮಾನು 2/6 ನೀಡಬಹುದು.

ವಿಷಯ ನಿರ್ವಾಹಕರ ಚಿಕ್ಕ ಸಹಿ ಮತ್ತು ದಿನಾಂಕ:

ಸಹಕಾರ ಸಂಘಗಳ ಸಹಾಯಕ ನಿಬಂಧಕರು

ಋತು ವಸೂಲಾತಿ ಅಧಿಕಾರಿ

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
ನ್ಯಾಯಾಲಯದಲ್ಲಿ

ಕರ್ನಾಟಕ ಸಹಕಾರ ಸಂಘಗಳ 1959ನೇ ಇಸವಿ ಅಕ್ಟೋಬರ್ ಮೊದಲನೇ ಏರ್ಪಡಿಸಿದ 34-41ನೇ ದೂರುಗಳ ಮೊದಲ
ಜಾರಿಗೆ ತಂದ ಧಾರ್ಮಿಕಗಳು

ಧಾರ್ಮಿಕ ಸಂಬಂಧ 1

34ನೇನು ದೂರಿನ (1) (2)ನೆಯ ಕುರಿತು-ಅಮಲ್ಯೂರಿ ಅರ್ಜಿ

ಮುಖ್ಯ ----- ನೇ ----- ಸಹಕಾರ ಸಂಘ/ಬ್ಯಾಂಕ್ ಬಂದಾಗಿ
ಡಿಕ್ರಿಯನ್/ಅವಾರೋನ್/ಶೀರ್ಷನ್/ಯಾವನ್ಯು ಏರ್ಪಡಿಸಿ ವಸೂಲಿ (ಸಹಕಾರ ಸಂಘಕ್ಕೆ ಬಂದಿ) ಹುಕುಮನ್ನು ತೋರಿಸಿದವರಿಂದ ಸಹಕಾರ
ಸಂಘ/ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದ ಯು. 1959ನೇ ಇಸವಿಯ ಕರ್ನಾಟಕ ಸಹಕಾರ ಸಂಘಗಳ ಅಕ್ಟೋಬರ್ 34ನೇ
ದೂರು ಮೊದಲನೇ ಸಹಕಾರ ಸಂಘ/ಬ್ಯಾಂಕಿನ/ಶೀರ್ಷನ್ (ಇದಕ್ಕೆ ಲಗತ್ತಿಸಲಾಗಿದೆ) ಹುಕುಮಿನ ಮೇರೆ ಅಮಲ್ಯೂರಿಯನ್ನು ನಡೆಸಲು ಯಾರಿಂದ
ಆಜ್ಞೆ

1. ಕೆಲವಾರು ಜನರು ವಾಡಿ ಕಾರ್ಯದರ್ಶಿ /
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಅ) ----- ಸಹಕಾರ ಸಂಘ/ಬ್ಯಾಂಕ್
ಆ) ಪ್ರತಿವಾದಿ(ಬಾಕಿಯಾರಿಯು ಈ ಕೆಲಗೆ ನಿಯಮಿತವಾದ)
ಇ) ಕಂಪ್ಯೂಟರ್ ಹಾಕುವುದಿಲ್ಲ (ಬಾಕಿಯಾರಿಯು
ಇನ್ನು ಮೇಲೆ ಕೆಲವುನವರು)
2. ಡಿಕ್ರಿಯನ್/ಅವಾರೋನ್/ಶೀರ್ಷನ್ -ಯು-ಹುಕುಮಿನ ಅಂತಿಮ
3. ಡಿಕ್ರಿಯನ್/ಅವಾರೋನ್/ಶೀರ್ಷನ್ -ಯು-ಹುಕುಮಿನ ಅಂತಿಮ
ವಿವರಣೆ ವರದಿ-ಯು ವರದಿ ಅಂತಿಮ
ಇದ್ದ ಪಕ್ಷಕ್ಕೆ ವಿವರವನ್ನು ಕೊಡುವುದು
4. ಈ ವಿವರಣೆ ನಡೆಸಿದ ಅಮಲ್ಯೂರಿಗಳ ಅಂತಿಮ-ವ-ಫಲ
5. ಡಿಕ್ರಿಯನ್/ಅವಾರೋನ್/ಶೀರ್ಷನ್/ಯು ಹುಕುಮಿನ ಮೇರೆ ಬಗ್ಗೆ
ಸಮೀಕ ಉತ್ತರಣೆ ಹಾಗೂ
ಒಂದೇ ಮೇರೆ ಅಮಲ್ಯೂರಿ
ಅಮಲ್ಯೂರಿ ಡಿಕ್ರಿಯನ್/ಅವಾರೋನ್/ಶೀರ್ಷನ್ ಸಹಕಾರ ಸಂಘಗಳಿಗೆ- ಅನುಬಂಧ- ಅನುಬಂಧ ಮೇರೆ ವಸೂಲಿ ಅಂತಿಮ ಪಡೆದ ಬಗ್ಗೆ ಮತ್ತು
ಈ ಅಮಲ್ಯೂರಿಯನ್ನು ನಡೆಸುವವರಿಗೆ ಹಾಗೆಂದ ಉತ್ತರಣೆ ಕೂಡಾ ರೂ. -----ನ್ನು ಈ ಕೆಲಗೆ ಸಮೂಹದ ರೀತಿಯಲ್ಲಿ
ವಸೂಲಿ ಮಾಡಿ ಕೊಡಬೇಕಾಗಿ ಪ್ರಾರ್ಥನೆ.
ಅ) ಆರ ಸ್ವತ್ತಿಗೆ ಮಾಡಬೇಕು
ಆ) ಲಗತ್ತಿಸಲಾಗಿದೆ ಪಕ್ಷ ಪ್ರಕಾರ ಬಾಕಿಯಾರಿ
ಸ್ವಲ್ಪವಾಗಿ ಆದ್ದು ಮತ್ತು ಮಾಡಬೇಕು

ಇ) ಏರ ಸ್ವತ್ತಾಗ-ವ-ಸಿದ ಸ್ವತ್ತಾಗ ಏಕಕಾಲಕ್ಕೆ ಇದ್ದಿ
ಮತ್ತು ಮೂಲಸಿದಿಂದ (ಕಾರಣಗಳನ್ನು ಕೊಡಬೇಕು)

ಈ ಮೇಲೆ ಹೇಳಿದ ಕಾರಣಗಳಿಂದ ಯಾವ ಈ ಮೇಲೆ ಬರೆಯಬಹುದಾದ ಎಲ್ಲಾ ಸಂಭವಿಸಬಹುದಾದ ಸ್ಥಿತಿಗಳನ್ನು
ಮಾನ್ಯ ನಿಯಂತ್ರಣವನ್ನು ಇದರಿಂದ ವ್ಯವಹರಿಸುತ್ತೇನೆ.

ನಂಬಿಕೆ _____ ನೆ _____ ಸಹಕಾರ ಸಂಘ/ವ್ಯಾಂಕ್ ಪದವಾಗಿ

ಮೇಲ್ಕಂಡು _____

ಇದರಿಂದ _____

ಅಧ್ಯಕ್ಷ/ಮುಖ್ಯಕಾರ್ಯನಿರ್ವಾಹಕಾಧಿಕಾರಿ

ಭೇರಿನು

----- ಜಿಲ್ಲಾ ----- ತಾಲ್ಲೂಕು, ನಂಬರ್ -----
 ನೇ ----- ಸರ್ಕಾರ ಪಂಚಾಯತ್ ವಾರವಾಗಿ
 ಅರ್ಜಿದಾರನು ಹೊಂದಿದ ದಿಕ್ರಿಯೆ/ಅವಾರ್ಡಿನ/ಶೀರ್ಷಿಕೆ ಯಾ ಹುಕುಮಿನ ವಿವರಗಳನ್ನು ತೋರಿಸುವ ಹೆಜ್ಜೆ.

1. ಪ್ರವೇಶ ನಂಬರ್ :
2. ಮೊಬರದ ಹೆಸರು :
3. ತಂದೆಯ ಹೆಸರು :
4. ಮೊಬರದ ವಾಸಸ್ಥಾನ :
5. ದಿಕ್ರಿಯೆ/ಅವಾರ್ಡಿನ/ಶೀರ್ಷಿಕೆ ಯಾ ಹುಕುಮಿನ ಮೊಬರರು :
6. ದಿಕ್ರಿಯೆ/ಅವಾರ್ಡಿನ/ಶೀರ್ಷಿಕೆ ಯಾ ಹುಕುಮಿನ ತಾರೀಖಿನಿಂದ
 ಅರ್ಜಿಯನ್ನು ದಾಖಲು ಮಾಡುವ ತಾರೀಖಿನವರೆಗಿನ ಒಡ್ಡಿ
 ಈ ಮಧ್ಯೆ ಏನಾದರೂ ಹಣ ವಾಪಸಿ ಮಾಡಿದ್ದರೆ ಅದನ್ನು
 ಕಳೆದು (ತಪಶೀಲಾಗಲನ್ನು ಕೊಡುವುದು) :
7. ತಮನುಕರ ನಡೆಯುವ ಬಡ್ಡಿಯ ದರ :
8. ಬೇಕಾದ ಸಹಾಯ ಚರಸ್ತುಗಳ ಮೇಲೆ-ವ ಸ್ಥಿರ ಸ್ತುತಿಗಳ
 ಮೇಲೆ ಪ್ರಥಮತಾ ಅವಲಕ್ಷಾರಿ ನಡನೆ :
9. ಒಪ್ಪಿ ಮಾಡಬೇಕಾದ ಸ್ಥಿರ ಅಸ್ತಿಗಳ ವಿವರ/ವಿಸ್ತೀರ್ಣ
 ಸರ್ವೆ ನಂಬರ್, ಸ್ಥಳ ಸ್ವಭಾವ, ಗಣನೆ ಮೌಲ್ಯ ಮತ್ತು
 ಅಸ್ತಿಯ ಮೌಲ್ಯ ಖುಂಕಾದ ವಿವರ ಕೊಡು :
10. ದಾಕದಾರರಿಗೆ ಸ್ಥಿರ ಸೊತ್ತುಗಳ ಮೇಲೆ ಇರುವ ಮಾಲು
 ಯಾ ಹಕ್ಕು :
11. ಅಸ್ತಿಯ ಮೇಲೆ ಇರುವ ಖುಂಕಾರು :
12. ಪರಾ :

ಸೂಚನೆ: ವಾರಂಕು ಯಾ. ವರಾಲು ಮಾಡಬೇಕಾದ ಹಣ ರೂ.100 ಕ್ಕೆ ಮಿಕ್ಕಿದ ಸುಗ್ರಿಯಕ್ಕೆ ಮಾತ್ರ 11ನೇ ಊರಾಧಿ ತೋರಿಸುವ ವಿವರಗಳನ್ನು ಕೊಡಬೇಕು. 11ನೇ ಊರಾಧಿ ತೋರಿಸಬೇಕಾದ ವಿವರಗಳನ್ನು ಕೊಡಲಿಲ್ಲವಾದ ಪಕ್ಷಕ್ಕೆ ಸದರಿ ಸ್ಥಿರಸೊತ್ತುಗಳಿಗೆ ಸಂಬಂಧಪಟ್ಟ ಅವಲಕ್ಷಾರಿ ಅರ್ಜಿಯ ತಾರೀಖಿನಿಂದ 12 ವರ್ಷಗಳ ಮುಂಚಿತವಾಗಿ ಬಂದ ಮಾಲ ಪ್ರಕ್ರಿಯೆಗೆ ರಿಜಿಸ್ಟ್ರಾರ್ ಇಲಾಖೆಯಿಂದ ಅರ್ಜಿದಾರನ ಸ್ಥಿರ ಸೊತ್ತುಗಳನ್ನು ಒಪ್ಪಿ ಮಾಡಿದ ತಾರೀಖಿನಿಂದ 20 ದಿನಗಳ ಒಳಗೆ ನೇಟ್ ಆಫೀಸರಿಗೆ ಕೊಡಬೇಕು.

ಸರ್ಕಾರ ಸಂಘಗಳ ಸಹಾಯಕ ನಿರೀಕ್ಷಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
ಸ್ವಾಯತ್ತಾಲಯದಲ್ಲಿ

ಕರ್ನಾಟಕ ಸರ್ಕಾರ ಸಂಘಗಳ 1959ನೇ ಇಸವಿ ಅನ್ವಯ ಮೇರಿಗೆ ಏರ್ಪಡಿಸಿದ ರೂಪುಗಳ ಮೇರಿಗೆ ಜಾರಿಗೆ ತಂದ
ಭಾಮನೆಗಳು

ಭಾಮನೆ ನಂಬರ್ 2

34(3)ನೇಯ ರೂಪು ಅನ್ವಯ ತಗಾವೆ ಪತ್ರ(DISTRAINT WARRANT)

ಈ ಕೆಳಗೆ ಉಳಿಸಿದ ಉಪನಾಮದ ಯಾವುದೇ ----- ನೆ -----
ಸರ್ಕಾರ ಸಂಘ/ಬ್ಯಾಂಕ್ಗೆ ಬರಬೇಕಾದ
ಯಾವುದೇ ಬ್ಯಾಂಕ್ ಸುಬ್ಸಿಡಿ ಅಥವಾ ಇತರೆ ಉಪನಾಮದ ಸರ್ಕಾರಿ ಇಲಾಖೆಯಿಂದ ಅಧಿಕಾರ ಹೊಂದಿದ ಮಾದರಿ/ಉಪನಾಮದ
ಇತರ ಪಾವತಿಯಾದ ಶೇ ----- ಇವುಗಳಿಗೆ ಅಧಿಕಾರ ಕೊಡಲ್ಪಟ್ಟಿದೆ.

1. ಗ್ರಾಮ ಮತ್ತು ತಾಲ್ಲೂಕಿನ ಹೆಸರು : _____
2. ಉಪನಾಮದ ಹೆಸರು : _____
3. ಉಪನಾಮದ ಹೆಸರು : 1) _____
2) _____
3) _____
4. ಅಧಿಕಾರ ನೀಡಿದ, ತೀರ್ಮಾನದ ಹೆಸರುಗಳ : _____
ಉಪನಾಮದ ಹೆಸರುಗಳಿಂದ ಮೊಬಲಗು
5. ಅಧಿಕಾರ ನೀಡಿದ ಉಪನಾಮದ ಹೆಸರುಗಳ ಹೆಸರುಗಳ : _____
ಮೊಬಲಗಿನ ಮೇಲೆ ಉಪನಾಮದ ಹೆಸರು ಈ
ಉಪನಾಮದ ಹೆಸರುಗಳ ಮೇಲೆ
6. ಇವು - ಮೇರಿಗೆ ಉಪನಾಮದ ಹೆಸರುಗಳ : _____
ಮೊಬಲಗಿನ ಉಪನಾಮದ ಹೆಸರುಗಳ
7. ಇವು ಮಾದರಿ ಉಪನಾಮದ ಹೆಸರುಗಳಿಗೆ ಅಧಿಕಾರ : _____
ಮೊಬಲಗಿನ ಉಪನಾಮದ ಹೆಸರುಗಳಿಗೆ ಅಧಿಕಾರ ಉಪನಾಮದ
ಮೊಬಲಗಿನ ಉಪನಾಮದ ಹೆಸರುಗಳಿಗೆ ಅಧಿಕಾರ ಉಪನಾಮದ
ಮೊಬಲಗಿನ ಉಪನಾಮದ ಹೆಸರುಗಳಿಗೆ ಅಧಿಕಾರ

ಉಪನಾಮದ ಹೆಸರುಗಳಿಗೆ ಅಧಿಕಾರ ನೀಡಿದ ಮಾದರಿಗೆ ಅಧಿಕಾರ ಕೊಡಲ್ಪಟ್ಟಿರುವುದು ಉಪನಾಮದ ಹೆಸರುಗಳಿಗೆ ಅಧಿಕಾರ ಕೊಡಲ್ಪಟ್ಟಿರುವುದು
ಉಪನಾಮದ ಹೆಸರುಗಳಿಗೆ ಅಧಿಕಾರ ಕೊಡಲ್ಪಟ್ಟಿರುವುದು ಉಪನಾಮದ ಹೆಸರುಗಳಿಗೆ ಅಧಿಕಾರ ಕೊಡಲ್ಪಟ್ಟಿರುವುದು

ಮೊಬಲಗು -----
ಉಪನಾಮದ ಹೆಸರುಗಳಿಗೆ -----
ಅಧಿಕಾರ ನೀಡಿದ/ಉಪನಾಮದ ಹೆಸರುಗಳಿಗೆ

ಉಪನಾಮದ ಹೆಸರುಗಳಿಗೆ ಅಧಿಕಾರ ನೀಡಿದ ಮಾದರಿಗೆ ಅಧಿಕಾರ ಕೊಡಲ್ಪಟ್ಟಿರುವುದು ಉಪನಾಮದ ಹೆಸರುಗಳಿಗೆ ಅಧಿಕಾರ ಕೊಡಲ್ಪಟ್ಟಿರುವುದು

ಉಪನಾಮದ ಹೆಸರುಗಳಿಗೆ ಅಧಿಕಾರ ನೀಡಿದ ಮಾದರಿಗೆ ಅಧಿಕಾರ ಕೊಡಲ್ಪಟ್ಟಿರುವುದು ಉಪನಾಮದ ಹೆಸರುಗಳಿಗೆ ಅಧಿಕಾರ ಕೊಡಲ್ಪಟ್ಟಿರುವುದು

ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು/ವಸೂಲಾತಿ ಅಧಿಕಾರಿ _____ ಕುಶಲವಿಧಾನ ಇವರ
ಸ್ವಾಯಂಸೇವಕರುಗಳಿಗೆ

ಭಾಗಮೂಲ ನಂಬರ್ 3

ಡಿಸ್ಟ್ರಿಬೂಟರ್‌ಗಳಿಗೆ ವಸೂಲಾತಿ ಕಾರ್ಯಕ್ರಮದ ಬಗ್ಗೆ ತಿಳಿಸುವ ನೋಟೀಸು

_____ ಸಹಕಾರ ಸಂಘ/ಬ್ಯಾಂಕ್ ನಿ. _____ (ಡಿಸ್ಟ್ರಿಬೂಟರ್‌ಗಳಿಗೆ)

ಮುದ್ರೆ

ಶ್ರೀ _____ ಕಾರ್ಯ ನಿರ್ವಹಿಸುತ್ತಿರುವುದರಿಂದ

ಮಾಹಿತಿ

ಇ.ಸಿ.ನಂ.

ಡಿಸ್ಟ್ರಿಬೂಟರ್‌ಗಳಿಗೆ ತಿಳಿಸುವುದೇನೆಂದರೆ ಮೇಲಿನ ಅಭಿಪ್ರಾಯದ ಪ್ರಕಾರ ಬಾಕಿ ಕಡತ ವಸೂಲಾತಿಗಾಗಿ
ದಿನಾಂಕ: _____ ರಂದು ಹಾಗೂ ನಿಮ್ಮ ಗ್ರಾಹಕರು ಬಂದು ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸಿದ್ಧರಾಗಿ
ಕಾರ್ಯನಿರ್ವಹಿಸುವುದಾಗಿ ವಿವರಿಸಿದೆ.

ಇವು ನಂಬರ್

ಮಾಹಿತಿಗಾಗಿ

ಸಹಕಾರ ಸಂಘಗಳ ಸಹಾಯಕ ನಿರೀಕ್ಷಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
ಸ್ವಯಂಲಯದಲ್ಲಿ

ಫಾರ್ಮ್ ಸಂಖ್ಯೆ 5

36ನೆಯ ರೂಲಿನ 1(ಎ)-ಅಪ್ಪಿ ಮಾಹಲ್ಯಕ್ಕೆ ಬೆರೆ-ಸ್ಥಿರ ಸ್ವತ್ತುಗಳ ಹರಾಜು ಪಟ್ಟಿ

ಇಂದಿನ ತಿಳಿಸುವುದಿನವು:-

----- ಹಾಜ್ಜೆಗೆ ----- ಗ್ರಾಮದಲ್ಲಿರುವ -----
----- ಸಹಕಾರ ಸಂಘ/ಬ್ಯಾಂಕಿನ ----- ಗ್ರಾಮದಲ್ಲಿರುವ ಲಾಕರ್‌ದಾರ -----

ಈ ಲಾಕರ್‌ನಲ್ಲಿ ಈ ಕೆಳಗಿನ ಪಟ್ಟಿಯಲ್ಲಿ ಕೊಡಿಸಿರುವ ಬೆರೆ ಸ್ವತ್ತುಗಳು ಅಪರಿಚಿತ ಬರಹಕ್ಕೆ ಹಾಗೂ ಬಾಕಿಯ ಸಮಾಧಾನದ ಬಗ್ಗೆ ಅಪ್ಪಿ ಮಾಹಲ್ಯಕಾರಿಯಿಂದ ಈ ಲಾಕರ್‌ನನ್ನು ಬದ್ಧಿ ಮಾಡಿ ಸಹಕಾರ ಸಂಘದವರಿಗೆ ಸಂದಾಯ ಮಾಡಬೇಕೆಂದು ಇವರಿಗೆ ಸಂಬಂಧಿಸಿದ ಸಹಕಾರ ಗ್ರಾಮದಲ್ಲಿರುವ -----

ಮನೆಯ ಒಳಗೆ ----- ನೆ ಇವರಿ ----- ತಿಂಗಳ ----- ನೆ ತಾರೀಖು ----- ವಾರ ದಿನಗಳ ಅಥವಾ ಹೆಚ್ಚಿನ ಮುಂದುವರಿಸಿ ಇದೇನು ದಿನದ ಬಹಿರಂಗವಾಗಿ ಹರಾಜಿನಿಂದ ಮಾರಲಾಗುತ್ತದೆ ಹಾಗೂ ----- ಗುಣಿ ಹರಾಜು ಪ್ರಾರಂಭವಾಗಿ ಅತ್ಯಧಿಕ ಮಾರಾಟಕ್ಕೆ ಬಂದವರಿಗೆ ಬೆರೆಗಳ ಮೊಬಲಗಿಗೆ ಸ್ವತ್ತು ಬಾಕಿಯ ಮಾರಲಾಗಬೇಕು. ಮಹಿಳೆ ಸ್ವಭಾವ ಹರಾಜನ್ನು ತೀರಿಸಿದ ಬೆರೆ ಸ್ವತ್ತಿನ ವ್ಯಕ್ತಿ ಎನ್ನುವುದು ಮಾಹಲ್ಯಕಾರಿಯು ಖರೀದಿಯಾದನೇ ಕೊಡಲಾಗುವುದಿಲ್ಲ.

ಖರೀದಿಯಾದನು ತಪ್ಪಿದ ಸಂಗತಿಯಲ್ಲಿ ಎರಡನೇ ಮಾರಾಟ.

ಖರೀದಿಯಾದನು ಕ್ರಮದ ಹರಾಜನ್ನು ತೀರಿಸಿ ತಪ್ಪಿದಲ್ಲಿ ಸ್ವತ್ತನ್ನು ಎರಡನೇ ಹರಾಜು ಮಾಡಿ ಅಥವಾ ಎರಡನೇ ಖರೀದಿಯಲ್ಲಿ ಉಂಟಾಗುವುದಾದ ಬೇರಾವುದೇ ಬದ್ಧಿ ಅಥವಾ ಹರಾಜು ಮಾಡುವಾಗ ಹಾಗೂ ಅದೇ ಸ್ವತ್ತು ಬೆರೆ ತೀರಿಸಿದಲ್ಲಿ ಪ್ರಥಮದಾ ತಪ್ಪಿದ ಖರೀದಿಯಾದನು ಎವಾಂಚ್ಛಾರವಾಗಬಹುದು.

ಈ ಅಪ್ಪಿಮಾಹಲ್ಯವನ್ನು 30 ----- ನೆ ಇವರಿ ----- ತಿಂಗಳ ----- ನೆ ತಾರೀಖಿನಲ್ಲಿ ಸ್ವತ್ತುಗಳನ್ನು ಅಪ್ಪಿ ಮಾಹಲ್ಯಕ್ಕೆ ಲಾಕರ್‌ದಾರ (ಸಂದರ್ಶನಮಾಡಬೇಕು) ಮನೆ ಮೂಲ (ಮನಿಗೆ) ಗಳಿಗೆ ಹಕ್ಕಲಾಗುವುದು.

ಅಪ್ಪಿ ಮಾಹಲ್ಯಕಾರ ಸ್ವತ್ತುಗಳ ಪಟ್ಟಿ

ಮೊತ್ತ -----

ತಾರೀಖು -----

ಮಾರಲಾಗಬೇಕು

ಯಾವುದೇ ಈ ಅಪ್ಪಿಮಾಹಲ್ಯ ಮೇಲೆ ಬೇರೆ ಬಾಕಿಯಾಗಿ ಹಾಜ್ಜಿನ ತಾರೀಖಿನಿಂದ ಹರಾಜು ಆಗುವ ಮೂಲೆ ಹರಿದುಹೋದ ದಿನಗಳಲ್ಲಿ ಕಳೆಯುತ್ತವೆಯಾಗುತ್ತದೆ. ಅಪ್ಪಿ ಮಾಹಲ್ಯಕ್ಕೆ ಸ್ವತ್ತುಗಳು ಬೇರೆ ಹಾಜ್ಜಿನ ಸ್ವಾಮ್ಯದ ಗುಣದವುಗಳಾದ ಸಂಗತಿಯಲ್ಲಿ ಬೇರೆ ಯಾರೂ ಹರಾಜನ್ನು ಈ ಮೊದಲೇ ತೆರಿಲ್ಲವಾದ ಪಕ್ಷಕ್ಕೆ ಹರಿದುಹೋದ ದಿನಗಳಲ್ಲಿ ಬಾಕಿಯ ಮುಂದೆಯೇ ಬಾಕಿ ಸಮಯದಲ್ಲಾದರೂ ಮಾರಲಾಗಬೇಕೆಂದು ಅವುಗಳನ್ನು ಮಾರಾಟ ಮಾಡಬಹುದು.

ಪರೀಕ್ಷಿಸಿದ ಬರಹವನ್ನು ಮೊಬಲಗು ಸ್ವತ್ತಿನ ಸಮರ್ಪಕವಾದ ಮೇಲ್ವಿಚಾರಣೆಯು ಕಂಡು ಬಂದ ಹೆ ಹರಾಜಿನಿಂದ ಬೇರೆ ಇತರ ಉದ್ದೇಶಗಳಿಂದ ಅತ್ಯಧಿಕ ದರವನ್ನು ಸ್ವೀಕರಿಸುವುದು ಯುಕ್ತವಲ್ಲವೆಂದು ಹರಾಜು ಮಾಡುವ ಅಧಿಕಾರವಾಗಿ ಕಂಡು ಬಂದ ಬಂದ ಬಂದ ಅತ್ಯಧಿಕ ದರವನ್ನು ಸ್ವೀಕರಿಸುವುದೇ ಹರಾಜು ಮಾಡುವ ಅಧಿಕಾರದ ವಿವೇಚನೆಗೆ ಸೀರಿಕೆಯಾಗುವುದಿಲ್ಲ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
ಸ್ವಾಯತ್ತಾಲಯದಲ್ಲಿ

ದಾಖಲೆ ಸಂಖ್ಯೆ:

ಸಿ.ಇ.ಪಿ.ಸಂಖ್ಯೆ:

ಭಾರಮೂರ್ತಿ ಸಂಬಂಧ (1)

ಸ್ಥಿರ ಸ್ವತ್ತುಗಳನ್ನು ಜಪ್ತಿ ಮಾಡುವ ಮುಂಚಿತವಾಗಿ ಕೊಡುವ ತಗಾದೆ ಪತ್ರ ಹಾಗೂ ಅದಕ್ಕೆ ಮಾಡಿದ ಸ್ಥಿರ ಸ್ವತ್ತುಗಳನ್ನು
ಮಾರಾಟ ಮಾಡುವ ಮುಂಚೆ ಕೊಡುವ ತಗಾದೆ ಪತ್ರ

ಜಿಲ್ಲಾ ----- ತಾಲ್ಲೂಕು ----- ಗ್ರಾಮದಲ್ಲಿರುವ

- 1) _____
- 2) _____
- 3) _____

ಇವರಿಗೆ ಕೊಡುವ ತಗಾದೆ ಪತ್ರ, ನಿಮ್ಮ ಮೇಲೆ ಪಂಚ ----- ನೇ -----
- ಪಡೆದುಕೊಂಡ ದಿಕ್ರ ಪಂಚ ----- ದಿನಾಂಕ ----- ರಂತೆ ನಿಮ್ಮಿಂದ ಬರಬೇಕಾದ
ರೂ. ----- + ಬಡ್ಡಿ ಮತ್ತು ಇತರ ಖರ್ಚುಗಳನ್ನು ಕೊಡಬೇಕಾಗಿ -----
ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ನಾನು ನಿಮಗೆ ಈ ಮೂಲಕ ತಿಳಿಸುತ್ತೇನೆ ಮತ್ತು ಸದರಿ
ಹೇಳುವುದು ಈ ದಿನಾಂಕದ ತರುವಂದ ತಾರೀಖಿನಿಂದ 10 ದಿನಗಳ ಒಳಗೆ ಕೊಡಬೇಕಾಗಿಯೂ ತಿಳಿಸಿಕೊಳ್ಳುತ್ತೇನೆ. ಸದರಿ
ಹೇಳುವುದು ಕೊಡಲಿಲ್ಲವಾದ ಪಕ್ಷಕ್ಕೆ ಈ ಕೆಳಗೆ ನಮೂದಿಸಿದ ಪಟ್ಟಿಯಲ್ಲಿ ತೋರಿಸಿದ ಸ್ಥಿರ ಸ್ವತ್ತುಗಳನ್ನು ಜಪ್ತಿ ಮಾಡಿ ಮಾರಾಟ
ಮಾಡಲಾಗುತ್ತದೆ.

ಮೊಣ್ಣು:

ತಾರೀಖು:

ಸಹಕಾರ ಸಂಘಗಳ ಸಹಾಯಕ ನಿಬಂಧಕರು,

ಸ್ವತ್ತುಗಳ ಪಟ್ಟಿ

ಕ್ರ.ಸಂ.	ಗ್ರಾಮ	ಸ.ಸಂ.	ಹಿನ್ನಾ ಪಕ್ಕಿ ನಂ.	ಮೈಸೂರು	ತೀರ್ಪು	ಮಾತು

ಸಹಕಾರ ಸಂಘಗಳ ಸಹಾಯಕ ನಿಬಂಧಕರು,

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ _____ ಉಪವಿಭಾಗ ಇವರ
ಪ್ರಾಯೋಜನದಲ್ಲಿದೆ

ಫಾರ್ಮ್ ನಂಬರ್ 7

38ನೇ ರೂಲು (2)(3)

ದಾವಾ ಸಂಖ್ಯೆ _____

ಪಿ.ಇ.ಪಿ.ಸಂಖ್ಯೆ _____

ಸ್ಥಿರ ಸೂತ್ರಗಳನ್ನು ಒಪ್ಪಿ ಸೋಪಾನಿಸು

ಜಿಲ್ಲಾ _____ ತಾಲ್ಲೂಕು _____ ಗ್ರಾಮದಲ್ಲಿರುವ

(1) _____ (2) _____ (3) _____

ಇವರಿಗೆ ಒಪ್ಪಿ ಸೋಪಾನಿಸು ಸಂಖ್ಯೆ _____ ನೇ _____

ಸಹಕಾರ ಸಂಘಕ್ಕೆ ನಿಮ್ಮಿಂದ ಬಂದೇಕಾದ ಹಣವನ್ನು ಕೊಡಬೇಕಾಗಿ ಬಂದ ಮೂಲಕ ನಿಮಗೆ ತಿಳಿಸಲಾಗಿದ್ದು ನದರಿ ಏನೂ

ರೂಪಾಯಿ _____ + ಒಪ್ಪಿ ಮತ್ತು ಇತರ ಖರ್ಚುಗಳನ್ನು ಈವರೆಗೆ ನೀವು ಕೊಡದೆ ಇರುವ

ಕಾರಣದಿಂದಲೂ-ಇ-ಕೊಡಲಿಕ್ಕೆ ತಪ್ಪಿದ ಖರಿಕು ತಕ್ಕದಾದ ಕಾರಣಗಳನ್ನು ಕೊಡದೆ ಇದ್ದುದರಿಂದಲೂ ನಿಮ್ಮ ಹಕ್ಕಿನ ಈ ಕೆಳಗೆ

ಕಾಣಿಸಿದ ಸ್ಥಿರ ಸೂತ್ರಗಳನ್ನು ಒಪ್ಪಿ ಮಾಡಲ್ಪಟ್ಟವೆಯಾದಾಗ ನಿಮಗೆ ಈ ಮೂಲಕ ತಿಳಿಸಲಾಗುತ್ತದೆ ಮತ್ತು ಒಕೆ ಹಣವನ್ನು

ತಾರೀಖು _____ ರ ಒಳಗೆ ಒಪ್ಪಿ-ಇತರ ಖರ್ಚು ಸಮೇತ ಪಾವತಿ ಮಾಡಬೇ ಇಲ್ಲದ ಕಾರಣವು ಫಲಿತ

ನದರಿ ಸ್ಥಿರಸೂತ್ರಗಳು ಪಾವತಿಸಿ ಮಾಡಲ್ಪಡುವವು.

ಮೊದಲು

ತಾರೀಖು _____

ಸಹಕಾರ ಸಂಘಗಳ ಸಹಾಯಕ ನಿಬಂಧಕರು,

ಸ್ಥಿರ ಸೂತ್ರಗಳ ಯಾದಾನು

ತಾಲ್ಲೂಕು	ಗ್ರಾಮ	ನಿಜ	ಹಿನ್ನೆಲೆ	ವಿಳಿಗಾರ	ತೀರ್ಪು	ಪರಿಶಿಷ್ಟ

ಸಹಕಾರ ಸಂಘಗಳ ಸಹಾಯಕ ನಿಬಂಧಕರು,

ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು/ಪ್ರಸಾರಾಧಿಕಾರಿ ಅಧಿಕಾರಿ ----- ಉಪವಿಭಾಗ ಇವರ
ಸಹಾಯಕಿಯರದಲ್ಲೆ

ಫಾರ್ಮ್ ಸಂಖ್ಯೆ ೪

(38ನೇ ರೂಲು 25 ಕಲಂ)

ದಾವಾ ಸಂಖ್ಯೆ:

ಸಿ.ಇ.ವಿ.ಸಂಖ್ಯೆ.

ನಂ. ----- ಇವರ ಬಾಕಿದಾರರಾದ

1. 1)----- 2)----- 3)-----
ಇವರಿಂದ ಬರಹಕ್ಕೆ ಬಾಕಿ. ರೂಪಾಯಿ ----- ರ ಸಂದಾಯದ ಬಗ್ಗೆ ಈ
ಕೆಳಗೆ ಕಾರಿಸಿದ ಬಪ್ಪಿ ಮಾರೋಣಾದ ಸ್ವರ ಸೂತ್ರಗಳು ----- ನೇ ಇಸವಿ -----
ತಿಂಗಳ ----- ನೇ ತಾರೀಖು ----- ನೇ ಪೂಜೆ ----- ಹೆಚ್ಚು
----- ತಾಲ್ಲೂಕು ----- ಗ್ರಾಮದ -----
ಬಂಧನವಾಗಿ ಹರಾಜಿನಿಂದ ಮಾರೋಣಾದೀತು ಎಂಬುದಾಗಿ ಈ ಮೂಲಕ ತಿಳಿಸಲಾಗುತ್ತದೆ. ನದರಿ
ಹರಾಜು ಹಾಗೂ ----- ಗುಣಿಗೆ ಪ್ರಾರಂಭವಾಗಿ ಅತ್ಯಧಿಕ ದರಬಾನ್ಸು ಮಾಯುವವರಿಗೆ ಸ್ವತ್ತನ್ನು
ಬಂಧನವಾಗಿ ಮೂರು ಸಲ ಸರಿದು ಕಾಯಂ ಮಾಡಿಕೊಡಲಾಯಿತು.
2. ದರಬಾನ್ಸುದಾರರ ದರಬಾನ್ಸು ಮೊಬಲಗಿನ ವ್ಯಕ್ತಿ ಶೇಕಡಾ 15ಕ್ಕೆ ಸರಿಯಾಗುವ ಮೊಬಲಗನ್ನು ಹರಾಜಿನ
ಸಮಯದಲ್ಲಿ ಲೇವಣಿ ಕಟ್ಟತಕ್ಕದ್ದು ಮತ್ತು ದರಬಾನ್ಸು ಹಣದ ಉಳಿಕೆ ಅಂಶವನ್ನು ಮೂಲಕದ ತಾರೀಖಿನಿಂದ
45 ದಿನಗಳ ಒಳಗೆ ಕೊಡಲು ತಪ್ಪಿದಲ್ಲಿ ಅವರು ಲೇವಣಿ ಹಣವನ್ನು ಕಳೆದುಕೊಳ್ಳಲು ಬಾಧ್ಯರಾಗತಕ್ಕದ್ದು.
3. ಮೇಲೆ ಹೇಳಿದ ಪ್ರಕಾರ ನಿರೀಕ್ಷಿಸಿದ ಸಮಯದ ಒಳಗೆ ಪೂಜೆಯನ್ನು ಲೇವಣಿ ಕಟ್ಟದಿದ್ದರೆ, ಅಥವಾ
ದರಬಾನ್ಸು ಹಣದ ವ್ಯಕ್ತಿ ಉಳಿಕೆ ಅಂಶವನ್ನು ತೆರೆದಿದ್ದರೆ ಪ್ರಥಮ ದರಬಾನ್ಸುದಾರರ ಖರ್ಚು ಅಥವಾ ಸವ್ವ
ಭಾದ್ಯತೆಯ ಮೇಲೆ ಮಾರಾಟದ ಹೊಸ ಇಸ್ತೀಫಾರನ್ನು ಪ್ರಕಟಿಸಿದ ನಂತರ ಭೂಮಿಗಳು ಖಾನ
ಮಾರೋಣಾದೀತು.
4. ವಿಶೇಷ ಕಾಲದಲ್ಲಿ ದರಬಾನ್ಸು ಮಾಯುವವರು ತಾವು ತಮ್ಮ ಸ್ವಂತಕ್ಕಾಗಿ ದರಬಾನ್ಸುಮಾಡುತ್ತಾರೋ, ಅನ್ಯರ
ಮೂಲಕ ದರಬಾನ್ಸು ಮಾಡುತ್ತಾರೋ ಎಂಬುದನ್ನು ತಿಳಿಸಬೇಕಾಗಿ ಅವೇಕೈಸಲ್ಪಡಬಹುದು. ಅವರ ನಿಮಿತ್ತ
ದರಬಾನ್ಸು ಮಾಯವ ವಸ್ತುವಲ್ಲಿ ದರಬಾನ್ಸುದಾರರ ವ ಅನ್ಯರಿಂದ ಅವರ ವಸ್ತನ್ನು ನಿಶಿ ತಾವು
ವಹಿಸಿಕೊಂಡಿರುವ ಅಧಿಕಾರ ವಸ್ತುವನ್ನು ತಾಣರು ಮಾಡುವಂತೆ ಅವೇಕೈಸಲ್ಪಡುವುದು. ಈ ಪ್ರಕಾರ ಹರಾಜು
ಮಾಡದೆ ಇದ್ದರೆ ಅವರು ದರಬಾನ್ಸುಗಳನ್ನು ತಿರಸ್ಕರಿಸಬಹುದು.
5. ಬಾಕಿದಾರರಾಗಲಿ ಅಥವಾ ಅವರ ತಪ್ಪಿಗವಲ್ಲಿ ಕೆಲಸ ಮಾಡುವಂತೆ ಅಥವಾ ಇಪ್ಪಿ ಮಾಡಲ್ಪಟ್ಟ ಸೂತ್ರಗಳಲ್ಲಿ
ಸಂಬಂಧ ಇರುವುದಾಗಿ ದಾವೆ ಮಾಡುವಂತೆ ಬೇರೆಯವರಾಗಲಿ ಬಟ್ಟಿ ವ ಇತರ ಖರ್ಚುಗಳ ಸಮೀಕ
ಪೂಜಾ ಮೊಬಲಗನ್ನು ಹಾಣರು ಮಾಡಿದರೆ ಹರಾಜು ನಿಲ್ಲಿಸತಕ್ಕದ್ದು. ಏತನು ಈ ಪ್ರಕಾರ ಹಾಣರು
ಮಾಡುವಂತದ್ದು ಹರಾಜಿಗೆ ನಿಲ್ಲಿಯಿಸಿದ ತಾರೀಖಿನ ಮೊದಲಿನ ದಿನದ ಸೂಯಾಸ್ತಮಾನ್ಯ
ಮುಂಚೆಯಾಗಿರತಕ್ಕದ್ದು.

6. ಪರಾಜಾ ಅಸಿಸ್ಟೆಂಟ್ ರಿಜಿಸ್ಟ್ರಾರ್‌ನಿಂದ ಖಾಯಂ ಮಾಡಲ್ಪಡುವವರೆಗೆ ಖಾಯಂ ಆಗದಕ್ಕಿದ್ದು ಮತ್ತು ಅಂತಹ ಮಾರಾಟಕ್ಕೆ ಸಂಬಂಧಪಟ್ಟ ಯಾವುದೇ ವ್ಯವಹಾರವಿಲ್ಲದ ಅನ್ಯಾಯ ಹೊಂದಿದವರು ಅಪೀಲುಗಳನ್ನು ದಾಖಲು ಮಾಡುವನೆ, ಅನುಕೂಲವಾಗುವಂತೆ ಪರಾಜಾ ಫಾರಿಂಗ್‌ನಿಂದ ಆದಷ್ಟು ಮಂಜೂರು ಮಾಡುವ ಪರ್ಯಂತ ಪುದ್ಧಲಾಲದಲ್ಲಿ ಮೂವತ್ತು ದಿನಗಳ ಸಮಯವು ಕೊಡುಬಿಡುವುದು. ಮಾರಾಟವು ಮಂಜೂರು ಆದನಂತ ಅದರ ಮೇಲಣ ರಸ್ತೆ ಪಾವತಿ ಮಾಡಿದಲ್ಲಿ ಸದರಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ದಸ್ತಾವಳಿ ವ ಮೊಜರು ನೀಡಿ ವಿಕ್ರಯದ ಕುರಿತು ನೋಡಿಕೊಳ್ಳಲು ಆಸೆಗೆ ಕೊಡಬಹುದು.
7. ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ಮಾಡಬೇಕಾದ ದಿಕ್ಕಿನಿಂದ ವಿಷಯದಲ್ಲಿ ಇರುವ ತಪ್ಪುಗಳನ್ನು ಕುರಿತು ಸರ್ಕಾರದವರು ಜವಾಬ್ದಾರ್ದಾರ್ಥವೆಂಬುದನ್ನು ಚೆನ್ನಾಗಿ ತಿಳಿಸಬಹುದು.

ಪರಾಜಾ ನಡೆಸುವ ಸ್ಥಳ:-----

ಪರಾಜಾ ಮಾಡುವ ಅಕ್ರಿಯ ವಿವರ

ತಾಲ್ಲೂಕು	ಗ್ರಾಮ	ಸರ್ಕಾರಿ	ಬಾಕಿಬಾಕಿ ಹೆಸರು	ಅಂದಾಜು ದಿಕ್ಕಿನ	ತಿರ್ತು	ನೀತಿಯ ಮೇಲೆ ಯಾವುದೇ ಮಾರಾಟ ಅಥವಾ ಮತ್ತೆ ಅವುಗಳ ವಿವರ

ದೀಕ್ಷಾ:

ತಾರೀಖು:

ಸಹಾಯ ನಿರ್ದೇಶಕರ ಸಹಾಯಕ ನಿರ್ದೇಶಕರು,

ಮತ್ತು ಮಹಾಜರಿ ಅಧಿಕಾರಿ

ಪರಾ: ಈ ದೀಕ್ಷೆಯನ್ನು ಮಾಡುವ ಮೂಲಕ್ಕೆ ದಿವಾನ್ ಮುಖೇಂದ್ರನವರೂ ಸಹಾಯ ನಿರ್ದೇಶಕರ ಸಹಾಯಕ ನಿರ್ದೇಶಕರ ಕಛೇರಿಯಲ್ಲಿಯೂ, ತಾಲ್ಲೂಕು ಕಛೇರಿಯಲ್ಲಿಯೂ ಅನ್ಯ ಮತ್ತು ಮಾರಾಟದ ಹಂತದ ಮೇಲಣ ಕ್ರಮವಾಗಿ ಮೂರು ದಿನಗಳಲ್ಲಿ ಸದರಿ ಗ್ರಾಮದಲ್ಲಿ ಬಿದ್ದಿ ವಿತು ಪ್ರಕಟಪಡಿಸುವುದು.

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ _____ ಉಪವಿಭಾಗ ಇವರ
 ನ್ಯಾಯಾಲಯದಲ್ಲಿ
 ಭಾರ್ಮನ್ ಸಂಬಲ್ 9
 38ನೇ ರೂಲು 2(ಡಿ)

ಡಿಕ್ರಿ ನಂ. _____ ಅಮಲ್ಕಾರಿ ನಂ. _____

ಬಾಕಿದಾರನಿಗೆ ಮತ್ತು ಡಿಕ್ರಿ ಹೊಂದಿದವರಿಗೆ ಮಾರಾಟದ ನೋಟೀಸು

(1) _____ (2) _____
 (3) _____ ಇವರಿಗೆ ಸಂಬಂಧಿಸಿದ _____ ನೇ _____
 _____ ಸಹಕಾರ ಸಂಘದ/ಬ್ಯಾಂಕಿನ ಪರವಾಗಿ ಡಿಕ್ರಿ ಸಂಖ್ಯೆ _____

ಅವರು/ಅವಳು _____ ಕೆಳಗೆ _____ ಹುಕುಂ ಹೊಂದಿದವರಾದ ಸದರಿ
 ಸಂಘದ/ಬ್ಯಾಂಕಿನ ಮೂಲಕ ಕಾರ್ಯನಿರ್ವಹಣಾಧಿಕಾರಿ ಮಾಡಿದ ದಾವೆಯ ಬಾಕಿಯ ಸಂದಾಯದ ಬಗ್ಗೆ ಅಪ್ರಿ/ಅಡವು
 ಮಾರೋಣವಾದ ಈ ಕೆಳಗೆ ಕಾಲಕಾಲಕ್ಕೆ ಸ್ವತ್ತಿಗೆ ಯಾ ಸದರಿ ಹರಾಜು ಬೇರೆ ಯಾವ ತಾರೀಖಿಗೆ ಮುಂದುವರಿಸಿ
 ಇದಲ್ಲದಿದ್ದರೂ ಆ ದಿವಸದಲ್ಲಿ _____ ಇಲ್ಲ _____ ತಾಲ್ಲೂಕು _____
 ಗ್ರಾಮದಲ್ಲಿ ಬಹಿರಂಗವಾದ ಹರಾಜಿನ ಮೂಲಕವಾಗಿ ಮಾರಲ್ಪಡಬೇಕಾದವು ಎಂಬುದು ತಿಳಿದಿರಲಿ. ಸದರಿ ಹರಾಜು
 ಮಾರ್ಪಡಿಸಿ/ಅಪರಾಧ _____ ಗುಣಿಗೆ ಪ್ರಾರಂಭವಾಗಿ ಅತ್ಯಧಿಕ ಬಿಡ್ಡಿದಾರನಿಗೆ ಮಾರಾಟದ ವಾಡಿಕೆಯಲ್ಲಿದ್ದು
 ಪರಿಶೋಧಿಸಿ/ಅಪರಾಧ ನೋಟೀಸು ಮಾರಲಾಗುತ್ತೆ.

ಮೊತ್ತ: _____
 ತರಿಸು: _____ ಸಹಕಾರ ಸಂಘಗಳ ಸಹಾಯಕ ನಿಬಂಧಕರು,
 ಮತ್ತು ವಸೂಲಾತಿ ಅಧಿಕಾರಿ

ಮಾರಾಟದ ಸ್ವತ್ತಿಗೆ ಪಟ್ಟಿ

ತಾಲ್ಲೂಕು	ಗ್ರಾಮ	ಬಾಕಿದಾರರ ಹೆಸರು	ಮಾರೋಣಗೊಂಡ ಸ್ವತ್ತಿಗೆ ವಿವರ	ಅಂದಾಜು ಮೌಲ್ಯ	ಎಷ್ಟು ಹಣದ ವಸೂಲಿ ಬಗ್ಗೆ ಮಾರಾಟ ಆಗಬೇಕಾದ್ದಕ್ಕೆ ಅಷ್ಟು ಮೊತ್ತ	ಪುಟ
1	2	3	4	5	6	7

ಪುಟ: 38ನೇ ರೂಲಿನ (2) (ಎಚ್)ನೇ ಕಂಡುಬರುವ ಪ್ರಕಾರ ಮಾರಾಟದ ಇಸ್ತೀಫಾದನ್ನು ಪ್ರಕಟಿಸಿದ ನಂತರ ಈ ನೋಟೀಸನ್ನು
 ಬಾಕಿದಾರನಿಗೆ ಮತ್ತು ಡಿಕ್ರಿ ಹೊಂದಿದವರಿಗೆ ಕೊಡಲ್ಪಡುತ್ತೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ _____ ಉಪವಿಭಾಗ ಇವರ
 ನ್ಯಾಯಾಲಯದಲ್ಲಿ

ಮೂಲ ದೃಢೀಕರಣ ಪತ್ರವನ್ನು ನೀಡುವ ಸಲುವಾಗಿ ರೂ. _____ (ರೂಪಾಯಿ ಅಕ್ಷರಗಳಲ್ಲಿ) _____ ಮಾತ್ರ
 ಚೆಕ್ ನಂ. _____ ದಿವಾನ್ _____ ರ ಪ್ರಕಾರ _____ ಬ್ಯಾಂಕ್ _____
 _____ ಶಾಖೆಯಲ್ಲಿ ಪಾವತಿಸಲಾಗಿದೆ.

ಫಾರ್ಮ್ ನಂಬರ್ 10

ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮ 1960ರ ನಿಯಮ 38(7)ರ
ಪ್ರಕಾರ ನೀಡಲಾದ ಮಾರಾಟ ದೃಢೀಕರಣ ಪತ್ರ

ಅವಾರ್ಡ್ ನಂ.-----
ಅಮಲ್ದಾರ್ ನಂ.-----

ಹೆಸರು: -----

ಸರ್ಕಾರ ಸಂಘಗಳ ಸಹಾಯಕ ವಿಬಂಧಕರು ಮತ್ತು ವಸೂಲಾತಿ ಅಧಿಕಾರಿ

----- ಉಪವಿಭಾಗ ಇವರಿಂದ

----- ಕೆ.ಜಿ-ಅಪರೇಟಿವ್ ಸಿಸ್ಟೆಮ್/ಲ್ಯಾಂಕ್

ಇದರ ಕಾರ್ಯದರ್ಶಿ:

ವಾಡಿ/ಅರ್ಜಿದಾರರು

ವಿರುದ್ಧ

- 1) ಸದಸ್ಯ ನಂ. -----
- 2) ಸದಸ್ಯ ನಂ. -----
- 3) ಸದಸ್ಯ ನಂ. -----

ಪ್ರತಿಯುಗ್ರಹಣ/ನಾಕಿದಾರರು

ಈ ಮೂಲಕ ದೃಢೀಕರಿಸುವುದೇನೆಂದರೆ, ಕೆ.ಜಿ-ಅಪರೇಟಿವ್ ಸಿಸ್ಟೆಮ್/ಲ್ಯಾಂಕ್ ನಂ. ----- ಇದರ
ಅವಾರ್ಡ್ ನಂ. -----ರ ಪ್ರಕಾರ ಒಂದನೇ ಬಾಕಿದಾರರಿಂದ ಅರ್ಜಿದಾರ ಸಂಘ/ಲ್ಯಾಂಕ್‌ಗೆ
ಪಾವತಿಸಬೇಕಾದ ಸಾಲದ ಬಾಕಿ ಮೊತ್ತದ ವಸೂಲಾತಿಗಾಗಿ ದಾಖಲಾ ಮಾಡಿದ ಅನುಲ್ಕರಣೆ ----- ರ
ಅನುಸಾರ ----- ಮೂಲಕಾಧಿಕಾರಿಯವರು ಸರ್ಕಾರ ಸಂಘಗಳ ಸಹಾಯಕ ವಿಬಂಧಕರು ಮತ್ತು ವಸೂಲಾತಿ
ಅಧಿಕಾರಿ ----- ಉಪವಿಭಾಗ, ಇವರ ನ್ಯಾಯಾಲಯಕ್ಕೆ ನೀಡಿದ ಅಮಲ್ದಾರಿಯ ಅರ್ಜಿಯ ಪ್ರಕಾರ
1 ರಿಂದ 3ನೇ ಬಾಕಿದಾರರಿಗೆ ನೀಡಿದ ಈ ಕೆಳಗೆ ವಿವರಿಸಿದ ಸ್ವರಾಶಿಯನ್ನು ----- ಕಠಿಣಿಯ ಆವರಣದಲ್ಲಿ
ಬಹಿರಂಗ ಏಲಾ ಮಾಡಿದ್ದು, ಏಲಾಪಟ್ಟಿ ಅತಿ ಹೆಚ್ಚಿನ ಬಡ್ಡಿದಾರರಾದ ----- ಬಿಳಾಸ -----
ಇವರು ರೂ. ----- ಅಕ್ಷರಗಳಲ್ಲಿ
----- ಕ್ಕೆ ಖರೀದಿ ಮಾಡಿದ್ದು, ಖರೀದಿ ಪೂರ್ತಿ ಮೊಲಾಗು ಪೂರ್ತಿಗಾಗಿ ಸಹಾಯಕ ನಿಬಂಧಕರ
ನ್ಯಾಯಾಲಯಕ್ಕೆ ಪಾವತಿಸುವುದರ ವಿವಾಂಕಿ ----- ರಂದು ಪಾಲಾಕಾಧಿಕಾರಿಯ ವರದಿಯಂತೆ ಪಾಲಾಕಿ
ಖಾಯಿ ಮಾಡಲಾಗಿರುತ್ತದೆ. ಮಾರಾಟ ಮಾಡಲಾದ ಸ್ವರಾಶಿಯನ್ನು ಖರೀದಿದಾರರ ಹೆಸರಿಗೆ ಸುಲಾಯಕ್ಕೆ ಪಾವತಿ ನೀಡಲಾಗಿದೆ.

ಸ್ವರಾಶಿಯ ವಿವರಣೆ

ಕ್ರ.ನಂ.	ಪಾಲಾಕಿ	ಸ್ವರಾಶಿ	ಠಾಣೆ ನಂ.	ಮೊತ್ತ	ಸಮಾಜ	ಮಾ.

ಇದಕ್ಕೆ ಬೆಳೆಬಂದಿ

ಮೂಲ:

ದಕ್ಷಿಣ:

ಪಶ್ಚಿಮ:

ಉತ್ತರ:

ಏನೇನಿರಬಹುದು ವಿವರ

ದಿವಾಂಶ: _____ ರಂದು ವ್ಯಕ್ತ ಸಹಿ ಮತ್ತು ಸ್ವಾಧೀನವಾಗುವ ಮೊದಲಿನಿಂದಲೂ ನಿರೀಕ್ಷಿಸಲಾಗಿದೆ.

ಸ್ಥಳ:

ದಿನಾಂಕ:

ನಿರೀಕ್ಷಿಸಿದ ಸಂವತ್ಸರ ಸಹಾಯಕ ನಿರೀಕ್ಷಿಸಿದರು

ಮತ್ತು ವಸೂಲಾತಿ ಅಧಿಕಾರಿ

_____ ಉಪನಿರೀಕ್ಷಿಸಿದ

_____ ಪೆನ್ಸಿ

ಪಹಣದ ಸಂಭಾಗಳ ಪಹಣಯಕ ನಿಬಂಧಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
 ಸ್ಥಾಯಕಾಲಯದಲ್ಲಿ

ಭಾಗಮರ್ಣಿ ಸಂಬಲ್ II

38ನೆಯ ರೂಲ್ (7)ನೆಯ ಕಾಲಂ

ಸ್ಥಿರ ಸ್ವತ್ತುಗಳನ್ನು ಕೊಂಡದ್ದಕ್ಕೆ ಪ್ರಕಟಣೆ

----- ಜಿಲ್ಲಾ ----- ತಾಲ್ಲೂಕು -----
 ----- ಗಲ್ಲಿರುವ ----- ರು ಈ ಕೆಳಗೆ ಹೋರಿಸಿದ ಸ್ಥಿರ ಸ್ವತ್ತುಗಳನ್ನು ಒಪ್ಪಿರಂಗ
 ಹರಾಜಿನಲ್ಲಿ ----- ನೇ ಇಸವಿ ----- ತಿಂಗಳ ----- ನೇ ಕ್ರಯಕ್ಕೆ
 ಖಚಿತವಿರಿಸಿದಾಗಿಯೂ ಮತ್ತು ದರವಾಸ್ತು ಹೂ ರೂ. ----- ನ್ನು -----
 ಆಗಿ ಪಾವತಿ ಮಾಡಿದಾಗಿಯೂ ಈ ಮೂಲಕ ಎಲ್ಲಾ ಇವರಿಗೆ ಒಪ್ಪಿರಂಗವಾಗಿ ದಿಳಿಸಿಲಾಣ ಅದ ಪ್ರಾಯುಕ್ತ ನದರಿ ಸ್ಥಿರ
 ಸ್ವತ್ತುಗಳಲ್ಲಿರುವ ಖಚಿತದಾರನ ಎಲ್ಲಾ ಹಕ್ಕು ಪ ಆನಗಳಿಗೆ ನದರಿ ----- ರು
 ಉತ್ತರಾಧಿಕಾರಿಯಾಗಿದ್ದರೆ ಎಂಬುದಾಗಿ ಈ ದೃಢಪಡಿಸಿಲಾಣವಾಗುತ್ತದೆ.

ಮತ್ತು ತಾಲ್ಲೂಕು	ಸ್ಥಿರ ಸ್ವತ್ತುಗಳ ವಿವರ	ಇವು ಗದ್ದೆಗಳ ವಿವರ			ಅಂದಾಜು ವೆಚ್ಚ	ಮೊ
		ಝ.	ಹಿಲ್ಲಾ ಝ.	ಪಾಕಿಯಂಥ ನೆಯ		
1	2	3	4	5	6	7

ಅಧಿಕಾರಿಯ ರಿಜಿಸ್ಟ್ರಾರ್

ಮಾರಾಟ ಮಾಡಲ್ಪಟ್ಟ ಸ್ಥಿರ ಸ್ವತ್ತುಗಳು ಇರುವ ಗ್ರಾಮಗಳಲ್ಲಿಯೂ ಜಿಲ್ಲಾ ಕಛೇರಿಯಲ್ಲಿಯೂ ಈ ಇಸ್ತೀಫಾನನ್ನು
 ಪ್ರಕಟಿಸಲೇವು.

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
ಸ್ವಾಯತ್ತಾಲಯದಲ್ಲಿ

ಫಾರ್ಮ್ ಸಂಖ್ಯೆ 12

ರಾಜ್ಯ ಇಲಾಖೆಗೆ ನೀಡುವ ತಿಳುವಳಿಕೆ ಮತ್ತು ಮುದ್ರಾಂಕ ಕಾಯಿದೆಯಡಿಯಲ್ಲಿ ನೀಡುವ
ಪ್ರಮಾಣಪತ್ರ

ಇವರು ಈ ಸ್ವಾಯತ್ತಾಲಯದ
ಮೂಲಕ ನಡೆದ ಬಹಿರಂಗ ಠರಾಣಿನಲ್ಲಿ ----- ಗ್ರಾಮ -----
ತಾಲ್ಲೂಕಿನ ಸರ್ವೆ ನಂ. ----- ರಲ್ಲಿರುವ ----- ವಿಸ್ತೀರ್ಣದ
ಸ್ಥಿರಾಸ್ತಿಯನ್ನು ಖರೀದಿಸಿದ್ದು, ನದರಿ ಅಸ್ತಿಯನ್ನು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳಂತೆ
ನೋಂದಣಿ ಮಾಡಲಾಗಿದೆ.

ಇವರು ರೂ. -----
(ಅಕ್ಷರಗಳಲ್ಲಿ) ----- ಮೂಲಕ
ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು 1957ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10(ಎ) ರನ್ವಯ
ಪ್ರಮಾಣೀಕರಿಸಿದೆ. ----- ಇವು ಹೇಳಿಕೆಯ ಮೇಲ್ಕಂಡ ಆಸ್ತಿಗೆ ಸಂಬಂಧಿಸಿದಂತೆ
ಸ್ವಾಧೀನದಾದರ ಕಾಲದಲ್ಲಿ ನಮೂದಿನಲು ತಿಳಿಸಲಾಗಿದೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು
ಮತ್ತು ವಸೂಲಾತಿ ಅಧಿಕಾರಿ
----- ಉಪವಿಭಾಗ

ಗೆ,

ಹಣಕಾಸು -----
ಉಪನಿರೀಕ್ಷಕಾಧಿಕಾರಿ -----

ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು/ವಿಸ್ತರಣಾ ಅಧಿಕಾರಿ ----- ಕಾರ್ಯವಿಭಾಗ ಇವರ
ಸ್ವಾಯತ್ತಾಲಯದಲ್ಲಿ

ಫಾರ್ಮ್ ನಂಬರ್ 13

ಚರಸ್ತತ್ವಗಳು ಸ್ವಾಧೀನತೆಯ ಬಗ್ಗೆ ಬಾಂಧು

ಹೆಸರು -----

ಮಾನ್ಯಾಧಿಕಾರಿ

----- ಅವರಿಂದ

ಎಸಿ/ಅರ್ಜಿದಾರರು

ವಿವರ

1) ಸದಸ್ಯ ನಂ. -----

2) ಸದಸ್ಯ ನಂ. -----

3) ಸದಸ್ಯ ನಂ. -----

ಪ್ರತಿವಾಹಿಗಳು/ಅರ್ಜಿದಾರರು

ಈ ಮೂಲಕ ಬಾಂಧು ಬರೆದು ಕೊಡುವುದೇನಿವೆ. ----- ವಾದಿ ಇವರ ಅವಾಹದ
ನಂ. ----- ಪೂರ್ವ ಸಿಬಿ ಅರ್ಜಿದಾರರಿಂದ ಅರ್ಜಿದಾರರಿಗೆ ಪಾವತಿಸಬೇಕಾದ ಕಾಲದ ಬಾಕಿ ಮೊತ್ತದ
ಮಾಹಿತಿಗಾಗಿ ಬಾಬು ಮೊದಲ ಅನುಬಂಧ ನಂ. ----- ಅನುಬಂಧ
ಮೂಲಕೊಡಿಸಿರುವುದು ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಮತ್ತು ವಿಸ್ತರಣಾ ಅಧಿಕಾರಿ -----
ಕಾರ್ಯವಿಭಾಗ, ಇವರ ಸ್ವಾಯತ್ತಾಲಯಕ್ಕೆ ನೀಡಿದ ಅನುಬಂಧ ಅರ್ಜಿಯ ಪೂರ್ವ | ರಂದು ಸಿಬಿ ಅರ್ಜಿದಾರರಿಗೆ ನೀಡಿದ ಈ ಕೆಳಗೆ
ವಿವರಿಸಿದ ಚರಸ್ತತ್ವಗಳನ್ನು ----- ಕ್ಷೀರಣ ಅನುಬಂಧದಲ್ಲಿ
ಬರೆಯಿರಿ ಎಂಬ ಮೊದಲನೆಯ ಅನುಬಂಧ ಅತಿ ಮೊದಲನೆಯ ಬಿಡುಗಡೆಯಾದ ಸಿಬಿ -----
ವಿಳಾಸ ----- ಇವರು ರೂ. ----- ಅರ್ಜಿದಾರರಲ್ಲಿ -----
----- ಕ್ಷೀರಣ ಅನುಬಂಧ ಅನುಬಂಧ ಅನುಬಂಧ ಅನುಬಂಧ
ಮೊದಲನೆಯ ಅರ್ಜಿದಾರರಿಗೆ/ವಾದಿಯವರಿಗೆ ಪಾವತಿ ಮಾಡಲಾಗುವುದು, ಸದರಿ ಚರಸ್ತತ್ವಗಳನ್ನು ಕ್ಷೀರಣ ಅನುಬಂಧದ
ಸ್ವಾಧೀನತೆಗೆ ನೀಡಲಾಗಿದೆ.

ಚರಸ್ತತ್ವಗಳ ವಿವರ

ನಂ.	ಚರಸ್ತತ್ವಗಳ ವಿವರ	ಎಲವಲ್ಲಿ ಖರೀದಿಯ ವೆಚ್ಚ	ಖರೀದಿಯಾದ ಕಡತ ಮತ್ತು ದಾಖಲೆ

ಈ ಬಾಂಧನ್ನು ದಿನಾಂಕ ----- ರಂದು ಸನ್ಮಾನಿಸಿ ಹಾಗೂ ಮೊದಲನೆಯವರಿಗೆ ನೀಡಲಾಗಿದೆ.

ಮಾನ್ಯಾಧಿಕಾರಿ,

ಸಹಕಾರ ಸಂಘಗಳ ಸಹಾಯಕ ನಿಬಂಧಕರು/ವಸೂಲಾತಿ ಅಧಿಕಾರಿ ----- ಉಪವಿಭಾಗ ಇವರ
ಸ್ವಾಯತಾಲಯದಲ್ಲಿ

ಅಮಲ್ಪಡಿಸಿ ನಂ.-----

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮ 1960ರ ನಿಯಮ 37(1)ರ ಪ್ರಕಾರ ಪೇಷನ್ ಮತ್ತು
ಬಗ್ಗ್ ಪ್ರಾರಂಭಿಕ ಹೆಳುವಳಿ ನೋಟೀಸ್

ಫಾರ್ಮ್ ನಂಬರ್ 14(ಎ)

ಮಾಡಿ

ನಿರ್ದೇಶಿಸಿ

- 1) ಮೊ. ನಂ. -----
- 2) ಮೊ. ನಂ. -----
- 3) ಮೊ. ನಂ. -----

ಪ್ರತಿವಾಹಿನಿಗಳು

ಮಾಡಿ ಸಂಘವು ಸ್ವಾಯತಾಲಯದ ಅಧೀನದ ಪ್ರಕಾರ ನಿಯೋಜಿತ ಬರಹಕ್ಕೆ ಸಾಲದ ಮೊತ್ತಲಗು ಅನು
ರೂ. ----- ಮತ್ತು ಬಡ್ಡಿ ರೂ. ----- ದಿನಾಂಕ ----- ರವರೆಗೆ
ಸಂಬಳದಿಂದ ಪತ್ತಿ ಮಾಡಿ ವಸೂಲಾತಿಗಾಗಿ ಅರ್ಜಿಯನ್ನು ನೀಡಿರುತ್ತದೆ.

ದಿನಾಂಕ ----- ರಂದು ಅಧಿಕಾರಿ ವೊಡಲು ಸಾಲದ ದಾಖಲೆಯು ಅನು ಮತ್ತು ಬಡ್ಡಿ
ಸಮೀಕ್ಷಣೆಗೆ ಪಾವತಿಸುವುದು. ತಪ್ಪಿದಲ್ಲಿ ಬಾಕಿದಾರರಾದ ನಿಮಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಸಂಬಳ ಪತ್ತಿ
ಮಾಡಿ ಸಾಲದ ಮೊತ್ತಲಗು ಮಾತಿ ವಸೂಲೆ ಮಾಡುವುದು ಎಂಬ ಬಗ್ಗೆ ಈ ನೋಟೀಸ್ ನೀಡಲಾಗಿದೆ. ತಪ್ಪಿದಲ್ಲಿ
ಸ್ವಾಯತಾಲಯವು ಈ ವಿಷಯದಲ್ಲಿ ಸಂಬಳವನ್ನು ಪತ್ತಿ ಮಾಡಲು ಮುಂದಿನ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಚಾರಿಸುವುದಾಗಿ
ತಿಳಿಯುವ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ದಿನಾಂಕ ----- ರಂದು ನನ್ನ ನಂಬಿ ಮತ್ತು ಸ್ವಾಯತಾಲಯದ ಮುದ್ರೆಯೊಂದಿಗೆ ನೀಡಲಾಗಿದೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು

ಮತ್ತು ವಸೂಲಾತಿ ಅಧಿಕಾರಿ

----- ಉಪವಿಭಾಗ

ಗೆ,

ಪ್ರತಿ 1)

2)

3)

ಕರ್ನಾಟಕ ನಿಬಂಧಕರು/ವಸೂಲಾತಿ ಅಧಿಕಾರಿ _____ ಉಪವಿಭಾಗ ಇವರ
ಸ್ವಾಯತ್ತಾಲಯದಲ್ಲಿ

/ ಅಧಿಕಾರಿ, ಸ್ಥಳೀಯ ಯಾ ಇತರೇ ಸಂಸ್ಥೆಗಳ ನೌಕರರ ವೇತನ ಅಥವಾ ಭತ್ಯೆಗಳನ್ನು ಒಪ್ಪಿಸಿಕೊಡುವ
ಆದೇಶ

((1959 ಕಾರ್ಖಾನೆ ಸಹಕಾರ ಸಂಘಗಳ ಕಾರ್ಯದೇಯವ್ಯಯ ರೂಪಿಸಿದ ನಿಯಮ 37(1)ರನ್ವಯ))

ಫಾರ್ಮ್ ನಂಬರ್ 14(ಎ)

ಅಮಲ್ದಾರಿ ನಂ: _____

ಇವರಿಗೆ

ದಿನಾಂಕ _____ ರ ತೀರ್ಮಾನವು _____ ರಂತೆ ಬಾಕಿದಾರರಾದ ಶ್ರೀ/ಶ್ರೀಮತಿ
_____ ರವರು ತಮ್ಮಿಂದ ವೇತನ ಭತ್ಯೆಗಳನ್ನು ಪಡೆಯುತ್ತಿದ್ದು,
ಸದರಿ ವ್ಯಾಜ್ಯದಲ್ಲಿ ದಿಕ್ಕಿ ಪಡೆದ _____ ಇವರು ಬಾಕಿದಾರರಿಂದ ರೂ. _____
ಮತ್ತು ಅದರ ಮೇಲೂ ದಿನಾಂಕ _____ ರಿಂದ ಒಮ್ಮತಿ ದಿನದ ಕಡತ ಕೆಲಸ _____ ರ ಒಟ್ಟು ಮೇಲೂ
ದಿಕ್ಕಿಯಂತೆ ಸದ್ವಿಧವಾಗಿ ಒಪ್ಪಿಕೊಳ್ಳುವುದರಿಂದ ಬಾಕಿದಾರರ ವೇತನ/ಭತ್ಯೆಗಳನ್ನು ಒಪ್ಪಿ ಮಾಡಬೇಕೆಂದು ಕೇಳಿಕೊಂಡಿರುವುದು.

ಈ ಸಂಬಂಧ 1959ರ ಕಾರ್ಖಾನೆ ಸಹಕಾರ ಸಂಘಗಳ ಕಾರ್ಯದೇಯವ್ಯಯ ರೂಪಿಸಲಾದ ನಿಯಮ 37(1) ರಂತೆ ನಿಮ್ಮ ಸದರಿ
ಬಾಕಿದಾರರ ವೇತನ/ಭತ್ಯೆಯಿಂದ ಮೊದಲೇ ಕಡತ ಮಾಡಲಾಗಿದ್ದು ರೂ. _____ ರ ಮೂಲಕ ಕಂಪನಿಗಳಿಗೆ ಕರಾರಿನ
ದಿಕ್ಕಿದಾರ _____ ರವರಿಗೆ ಟ್ರಸ್ಟಿ ತಿರಗೂ ಕಳುಹಿಸಿ ಆ ಬಗ್ಗೆ ಕಡತ ಪಡೆದ
ಮಾಹಿತಿ ಇದೆ.

_____ (ವಸೂಲಾತಿ) _____ ತಿರಗೂ ಇಂದು ದಿನಾಂಕ _____ ರಂದು
ನನ್ನ ಹಸ್ತ ಮತ್ತು ಈ ಸ್ವಾಯತ್ತಾಲಯ ಮೊಹರಿನೊಂದಿಗೆ ಈ ಆದೇಶವನ್ನು ಕೊಡಲಾಗಿದೆ.

ನಾಣಿ ಸಂಘದ ಸಹಕಾರ ನಿಬಂಧಕರು

ಮತ್ತು ವಸೂಲಾತಿ ಅಧಿಕಾರಿ

_____ ಉಪವಿಭಾಗ

ಕಡತ: 1) ಶ್ರೀ/ಶ್ರೀಮತಿ:

2) ಶ್ರೀ/ಶ್ರೀಮತಿ: